



ಕೇಂದ್ರಿಯ ಆಯುರ್ವೇದ ಸಂಶೋಧನಾ ಸಂಸ್ಥೆ, ಬೆಂಗಳೂರು
ಕೇಂದ್ರಿಯ ಆಯುರ್ವೇದ ಅನುಸಂಧಾನ ಸಂಸ್ಥಾನ, ಬೆಂಗಳೂರು
CENTRAL AYURVEDA RESEARCH INSTITUTE, BENGALURU

ಆಯೋಗ್ಯ ರಕ್ಷಣೆಯ ಮಾರ್ಗದರ್ಶಕ
ಹಾಗೂ
ಮನೆಮಧ್ಯಗಳು

ಕೇಂದ್ರಿಯ ಆಯುರ್ವೇದಿಯ ವಿಜ್ಞಾನ ಅನುಸಂಧಾನ ಪರಿಷಿದ
ಆಯುಷ ಮंತ್ರಾಲಯ, ಭಾರತ ಸರಕಾರ, ನई ದಿಲ್ಲಿ

CENTRAL COUNCIL FOR RESEARCH IN AYURVEDIC SCIENCES
Ministry of AYUSH, Govt. of India, New Delhi

ಅರೋಗ್ಯ ರಕ್ಷಣೆಯ ಮಾರ್ಗಗಳು ಹಾಗೂ, ಮನೆಮದ್ದಗಳು

ಮೂಲ : IEC Material for frontline workers, Ministry of Ayush, Govt. of India, New Delhi

ಅನುವಾದ : ಕೇಂದ್ರೀಯ ಆಯುವೀಕಾರ ಸಂಶೋಧನಾ ಸಂಸ್ಥೆ, ಬೆಂಗಳೂರು

ಕೃತಿಸ್ವಾಮ್ಯ : ಕೇಂದ್ರೀಯ ಆಯುವೀಕಾರ ಸಂಶೋಧನಾ ಸಂಸ್ಥೆ, ಬೆಂಗಳೂರು

ಮೊದಲ ಆವೃತ್ತಿ : 2021

ಪುಟಗಳು : 56+4

ಚೆಲೆ : ಉಚಿತ ವಿತರಣೆಗಾಗಿ

ಪ್ರತಿಗಳು : 1000

ವಿನ್ಯಾಸ ಮತ್ತು ಮುದ್ರಣ :

ಎಸ್.ಡಿ. ಶ್ರೀಂಟರ್ನ್,

ಸುಧಾಮನಗರ,

ಬೆಂಗಳೂರು – 560027

ಪ್ರಕಾಶಕರು :

ಕೇಂದ್ರೀಯ ಆಯುವೀಕಾರ ಸಂಶೋಧನಾ ಸಂಸ್ಥೆ

ವ್ಯಾಲಿ ಸ್ಕೂಲ್ ರಸ್ಟ್, ಕನಕಪುರ ಮುಖ್ಯರಸ್ತೆ

ತಲಫಟಪುರ ಮೋಸ್ಕ್, ಬೆಂಗಳೂರು – 560 109



ಕೇಂದ್ರೀಯ ಆಯುರ್ವೇದ ಶಂಶೋಧನಾ ಸಂಸ್ಥೆ, ಬೆಂಗಳೂರು
ಕೆಂದ್ರೀಯ ಆಯುರ್ವೇದ ಅನುಸಂಧಾನ ಸಂಸ್ಥಾನ, ಬೆಂಗಳೂರು
CENTRAL AYURVEDA RESEARCH INSTITUTE, BENGALURU

ಆರೋಗ್ಯ ರಕ್ಷಣೆಯ ಮಾರ್ಗದರ್ಶಕ
ಘಾರ್ಮ
ಮನಮಧ್ವಗಳು

ಕೆಂದ್ರೀಯ ಆಯುರ್ವೇದೀಯ ವಿಜ್ಞಾನ ಅನುಸಂಧಾನ ಪರಿಷದ್
ಆಯುಷ ಮಂತ್ರಾಲಯ, ಭಾರತ ಸರಕಾರ, ನई ದಿಲ್ಲಿ

CENTRAL COUNCIL FOR RESEARCH IN AYURVEDIC SCIENCES
Ministry of AYUSH, Govt. of India, New Delhi

ಸಂಪಾದಕರು

ಡಾ. ಸುಲೋಚನಾ ಭಟ್

ಮುಲ್ಯಸ್ಥಿತಿ

ಕೇಂದ್ರಾಯ ಆಯುವೀಕಾರಕ ಸಂಶೋಧನಾ ಸಂಸ್ಥೆ, ಬೆಂಗಳೂರು

ಸಹಕಾರ

ಡಾ. ರಾಘವೇಂದ್ರ ನಾಯಕ್,
ಸಂಶೋಧನಾ ಅಧಿಕಾರಿ (ಆಯುವೀಕಾರಕ)

ಡಾ. ಹೃತಿ ಆರ್, ಎಸ್.ಆರ್.ಎಫ್

ಜ್ಯೋತಿ ಜಿ, ಕರಿಯ ದಜೆನ್ ಸಹಾಯಕರು

ಚಂದ್ರನಾಥ್ ಆರ್. ಎಸ್., ಕಾರ್ಯಾಲಯ ಸಹಾಯಕರು

ರಶ್ಮಿ ಕುಲಕರ್ಮಣಿ, ಕಾರ್ಯಾಲಯ ಸಹಾಯಕರು

ಧನ್ಯವಾದಗಳು

ಆಯುಷ್ ಮಂತ್ರಾಲಯ ಭಾರತ ಸರಕಾರ, ನವದೇಹಲಿ

ಮಹಾನಿರ್ದೇಶಕರು,
ಕೇಂದ್ರಾಯ ಆಯುವೀಕಾರಕ ಸಂಶೋಧನಾ ಪರಿಷತ್, ನವದೇಹಲಿ

ಲುಪ್ತಮಹಾನಿರ್ದೇಶಕರು,

ಕೇಂದ್ರಾಯ ಆಯುವೀಕಾರಕ ಸಂಶೋಧನಾ ಪರಿಷತ್, ನವದೇಹಲಿ



डॉ. एन. श्रीकान्त

उपमहामिस्ट्रेक

Dr. N. Srikanth

Deputy Director General

केंद्रीय आयुर्वेदीय विज्ञान अनुसंधान परिषद्

आयुष मंत्रालय, भारत सरकार

CENTRAL COUNCIL FOR RESEARCH IN AYURVEDIC SCIENCES

Ministry of AYUSH, Govt. of India

संदेश

प्राचीन आयुर्वेद चियापचय रोगगति संबोधना संस्थेय वतियिंद “आरोग्य रक्षणेय मागगलु” एनुवानुवाकवन्न प्रकाशिसुत्रिरुपुदन्न तिळदु संकेषणवायितु. इदु भारत सरकारद आयुर्वेद व्याधिरुप आयुष्णा भारत योजनेय अधियल्लि प्रकाशिसिरुव मुस्तकद कन्नद अनुवादवागिदे. ई मुस्तकवु आयुर्वेददल्लि हेळिरुव आरोग्य रक्षणेय उपायगताद दिनजयन, युतुचयन, प्रतसु आहार सेवने, सद्वत्ते इवुगति ज्ञेतर्गे रोगगतन्न तदेगट्टव विधानगलु मत्तु सामान्य रोगगतल्लि उपयोगिसभमदाद मनेमद्दगति उपयुक्त माहितीगतन्न उग्गोलिदे. संस्थेय होररोगी विभाग मत्तु इतर कायरक्तमगताद आदिवासि सासु रक्षा अनुसंधान मत्तु अनुसूचित जाति परियोजनेगति मुलक ई माहितीयन्न जनरिग निम्नत्रिरुव संस्थेय कायरक्तमगतु प्रशंसनाव.

एल्लरु ई संस्थेयल्लि उभ्येविरुव मुरित वृद्धरु सलके, उचित आयुर्वेद जिष्ठि, रक्तपरिच्छे, पंजकमर्ज जिकित्ते मुंताद सेवेगति उपयोग तेगेदुक्कोंदु आरोग्य लाभ पदेयबहुदु.

संस्थेय वतियिंद योजिसुत्रिरुव इंतह एल्ला कायरक्तगति यत्सन्न बियसुत्तेने.

(डा. एन. श्रीकांत)

जवाहर लाल नेहरू भारतीय चिकित्सा एवं होम्योपथी अनुसंधान भवन

61-65 मांस्थानिक क्षेत्र, सम्मान 'ई' ब्लॉक, जानकपुरी, नई दिल्ली - 110058
Jawahar Lal Nehru Bhartiya Chikitsa Evam Homeopathy Anusandhan Bhawan
61-65, Industrial Area, Opp. D' Block, Janakpuri, New Delhi - 110058

Phones: 011-28522010 Tele-Fax: 011-28520748 Fax: 011-28525959

Website: www.ccras.nic.in E-mail: ccras_tec@nic.in





ಕೇಂದ್ರಿಯ ಆಯುರ್ವೇದ ಸಂಶೋಧನಾ ಸಂಸ್ಥೆ

ಕೇಂದ್ರಿಯ ಆಯುರ್ವೇದ ಅನುಸಂಧಾನ ಪರಿಷದ್, ಆಯುಷ ಮंತ್ರಾಲಯ, ಭಾರತ ಸರಕಾರ)

#12, ಉತ್ತರಹಳ್ಳಿ ಮನವರ್ಚನಾ ಕಾವಲ, ಉತ್ತರಹಳ್ಳಿ (ಹೊಬಳೀ), ಬೆಂಗಳೂರು ದಾಖಿಣ ತಾಲ್ಕೂಕ ಕಣಕಪುರ ಮೈ ರೋಡ (ತಲಾಹಟ್ಟಪುರ ಪೋಲ್), ಬೆಂಗಳೂರು - 560109

CENTRAL AYURVEDA RESEARCH INSTITUTE
(Central Council for Research in Ayurvedic Sciences, Ministry of AYUSH, Govt. of India)

12, Uttarahalli Manavarthe Kaval, Uttarahalli (Hobli), Bangalore South (Tq.), Kanakapura Main Road, Talaghattapura post, Bengaluru-560109
E-mail:nadri-bengaluru@gov.in, nadri.bengaluru1@gmail.com | Tel.: 080 29535034 (off.), 080 29635035 (Hosp.)



ಮುನ್ಮಡಿ

ಅತ್ಯಂತ ಪ್ರಾಚೀನ ವೈದ್ಯಕೀಯ ಪದ್ಧತಿಗಳಲ್ಲಿ ಒಂದಾದ ಆಯುರ್ವೇದವು ರೋಗಗಳ ತಡೆಗಟ್ಟುವಿಕೆಗೆ ಒತ್ತು ನೀಡುತ್ತದೆ. ಆರೋಗ್ಯ ರಕ್ಷಣೆಯ ಈ ಸಂಪ್ರದಾಯವು ಭಾರತೀಯರಲ್ಲಿ ಸಹಜವಾಗಿ ಅಂತರ್ರಾಷ್ಟ್ರವಾಗಿರುತ್ತದೆ. ಆದಾಗ್ಯೂ, ವಿವಿಧ ಕಾರಣಗಳಿಂದಾಗಿ, ಜನರು ತಮ್ಮ ಹಿತ-ಮಿತವಾದ ದೇನಂದಿನ ಆಜರಣೆಗಳಿಂದ ದೂರವಾಗುತ್ತಿರುವುದರಿಂದ ಜನ ಸಾಮಾನ್ಯರಲ್ಲಿ ಈ ಉಪಯುಕ್ತ ಅಭ್ಯಾಸಗಳನ್ನು ಮನೆ ಬಲಪಡಿಸುವ ತುರ್ತು ಅವಶ್ಯಕತೆಯಿದೆ. “ಸ್ವಯಂ ಆರ್ಕೇಯೇ ಅತ್ಯುತ್ತಮ ಆರ್ಕೇ” ಹೀಗಾಗಿ ಕೆಲವು ಅತಿ ಉಪಯೋಗಿ ಹಾಗೂ ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಆರೋಗ್ಯ ರಕ್ಷಣೆಯ ಉಪಾಯಗಳ ಕುರಿತಾದ ಈ ಮುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿರುವ ಆಯುರ್ವೇದದ ಮಾರ್ಗಸೂಚಿಗಳು ರೋಗಗಳನ್ನು ತಡೆಗಟ್ಟಲು ಹಾಗೂ ಸಾಮಾನ್ಯವಾಗಿ ಉಂಟಾಗುವ ಕಾಯಿಲೆಗಳ ನಿರ್ವಹಣೆಗಾಗಿ ಸಾರ್ವಜನಿಕರನ್ನು ಜಾಗೃತಗೊಳಿಸಲು ಪರಿಣಾಮಕಾರಿಯಾಗಿವೆ. ಈ ಮುಸ್ತಕದಲ್ಲಿ ಮನೆ ಮದ್ದಗಳ ವಿವರಗಳ ಜೊತೆಗೆ ಅವುಗಳ ಇತಿ ಮತ್ತು ಯಾವ ಸಂದರ್ಭದಲ್ಲಿ ನುರಿತ ವೈದ್ಯರ ಸಲಹೆ ಅವಶ್ಯ ಎಂಬುದನ್ನು ತಿಳಿಸಲಾಗಿದೆ. “ಆರೋಗ್ಯವೇ ಭಾಗ್ಯ” ಹೀಗಾಗಿ ಇದರಲ್ಲಿ ಉಲ್ಲೇಖಿಸಿದ ಸಮಯ - ಪರೀಕ್ಷೆ ಮತ್ತು ವೈಜ್ಞಾನಿಕವಾಗಿ ಮೌಲ್ಯೀಕರಿಸಲಾದ ಪೌಷ್ಟಿಕ ಆಹಾರ ಸೇವನೆ, ಸಕಾರಾತ್ಮಕ ಚಿಂತನೆ, ಸಾಮ್ರಾಜ್ಯ ನಡವಳಿಕೆ, ಯೋಗ, ದೃಷ್ಟಿಕ್ರಮ, ಇವುಗಳನ್ನು ಜೀವನದಲ್ಲಿ ಅಳವಡಿಸುವ ಮೂಲಕ ನಾವೆಲ್ಲರೂ ಆರೋಗ್ಯದ ಲಾಭವನ್ನು ಪಡೆಯಬಹುದು.

ನಾನು ಆಯುಷ್ ಮಂತ್ರಾಲಯ, ಭಾರತ ಸರ್ಕಾರ, ನವದೇಹಲಿಯಲ್ಲಿ ಆಯುಷ್ಯಾನ್ ಭಾರತ ಯೋಜನೆಯ ಅಡಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಈ ಮುಸ್ತಕವನ್ನು ಅಂಗ್ರಭಾಷೆಯಲ್ಲಿ ಪ್ರಕಟಿಸಿದ್ದೆ. ಇದನ್ನು ಪ್ರಾದೇಶಿಕ ಭಾಷೆಗಳಲ್ಲಿ ಅನುವಾದ ಮಾಡಿ ಜನ ಸಾಮಾನ್ಯರ ಉಪಯೋಗಕ್ಕೆ ಉಚಿತವಾಗಿ ಹಂಚಬೇಕೆಂಬುದು ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಇದರ ಕನ್ನಡ ಪಾಠಾಂತರ ಮಾಡಲು ಅನುಮತಿ ನೀಡಿದ ಆಯುಷ್ ಮಂತ್ರಾಲಯಕ್ಕೆ ಹಾಗೂ ಮುಸ್ತಕದ ಬರವಣಿಗೆಯಲ್ಲಿ ಸಹಾಯ ಮಾಡಿದ ಎಲ್ಲಾ ತಜ್ಜ್ಞ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಅನಂತ ಧನ್ಯವಾದಗಳು.

Sun be here.

ದಿನಾಂಕ : 13-01-2021

(ಸುಲೋಚನಾ ಗಣಪತಿ ಭಟ್ಟೆ)

ಸಂಸ್ಥೆಯ ಮುಖ್ಯಸ್ಥೆ



ಕೇಂದ್ರಿಯ ಆಯುರ್ವೇದ ಸಂಶೋಧನಾ ಸಂಸ್ಥೆ

ಕೆಂದ್ರಿಯ ಆಯುರ್ವೇದ ಅನುಸಂಧಾನ ಸಂಸ್ಥಾನ

(ಕೆಂದ್ರಿಯ ಆಯುರ್ವೇದಿಯ ವಿಜ್ಞಾನ ಅನುಸಂಧಾನ ಪರಿಷಿದ್, ಆಯುಷ ಮಂತ್ರಾಲಯ, ಭಾರತ ಸರ್ಕಾರ)

#12, ಉತ್ತರಹಲ್ಲಿ ಮನವರ್ತ ಕಾವಲ, ಉತ್ತರಹಲ್ಲಿ (ಹೊಬಳೀ), ಬೆಂಗಳೂರು ದಖಿಣ ತಾಲ್ಕೂ ಕಣಕಪುರ ಮೈನ್ ರೋಡ್ (ತಲುಪ್ಪುರ್ ಪೋಸ್ಟ್), ಬೆಂಗಳೂರು - 560109

CENTRAL AYURVEDA RESEARCH INSTITUTE

(Central Council for Research in Ayurvedic Sciences, Ministry of AYUSH, Govt. of India)

12, Uttarahalli Manavarthe Kaval, Uttarahalli (Hobli), Bangalore South (Tq.), Kanakapura Main Road, Talaghattapura post, Bengaluru-560109
E-mail:nadri-bengaluru@gov.in, nadri.bengaluru1@gmail.com | Tel.: 080 29535034 (off.), 080 29635035 (Hosp.)

ಪ್ರಾಣಾತ್ಮಕ

ಆಯುರ್ವೇದವು ವಿಶ್ವದ ಒಂದು ಪ್ರಾಚೀನ ಚಿಕಿತ್ಸೆ ಪದ್ಧತಿಯಾಗಿದ್ದು, ಆರೋಗ್ಯವಂತ ವ್ಯಕ್ತಿಯ ಆರೋಗ್ಯ ರಕ್ಷಣೆಯು ಇದರ ಮೂಲ ಉದ್ದೇಶವಾಗಿರುತ್ತದೆ. ಆಯುರ್ವೇದದ ಶಾಸ್ತ್ರೀಯ ಗ್ರಂಥಗಳಲ್ಲಿ ಇದಕ್ಕಾಗಿ ಹಲವಾರು ಉಪಾಯಗಳನ್ನು ಹೇಳಲಾಗಿದೆ. ಈ ಕಿರು ಹೊತ್ತಿಗೆಯಲ್ಲಿ ಆರೋಗ್ಯ ರಕ್ಷಣೆಯ ಉಪಾಯಗಳಾದ ದಿನಚರಿತ್ಯ, ಖಂತುಚರಿತ್ಯ, ಪ್ರತಿಸ್ಥ ಆಹಾರದ ಸೇವನೆ, ಸದ್ಯತ್ವ ಮುಂತಾದವುಗಳನ್ನು ಸರಳವಾಗಿ ವಿವರಿಸಲಾಗಿದೆ. ಈ ಉಪಾಯಗಳ ನಿಯಮಿತವಾದ ಪಾಲನೆಯು ಉತ್ತಮವಾದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.



ಸಾಮಾನ್ಯವಾದ ರೋಗಗಳನ್ನು ಮನೆಯಲ್ಲಿಯೇ ಸುಲಭವಾಗಿ ದೊರಕುವ ವಸ್ತುಗಳ ಬಳಕೆಯ ಮೂಲಕ ಶರೀರನ್ನು ಸುವರ್ಧಮಾಡಲು ಭಾರತದಲ್ಲಿ ಮುರಾತನ ಕಾಲದಿಂದಲೂ ಪ್ರಚಲಿತದಲ್ಲಿದೆ. ಈ ಮಸ್ತಕವು ಸಾಮಾನ್ಯ ರೋಗಗಳಲ್ಲಿ ಸುಲಭವಾಗಿ ಉಪಯೋಗಿಸಬಹುದಾದ ಮನೆಮದ್ದುಗಳ ಮಾಹಿತಿಯನ್ನು ಒಳಗೊಂಡಿರುತ್ತದೆ. ಜೀವಧಿದ ತಯಾರಿಕೆ ಹಾಗೂ ಬಳಕೆಯ ವಿಧಾನದ ಜೊತೆಗೆ ಮನೆಮದ್ದಿನ ಬಳಕೆಗೆ ಸಾಮಾನ್ಯ ಸಲಹೆಗಳು ಮತ್ತು ಅನುಸರಿಸಬೇಕಾದ ಮನೆಕ್ಕಿರಿಕೆ ಕ್ರಮಗಳ ಕುರಿತ ಮಾಹಿತಿಯು ಈ ಮಸ್ತಕದ ವಿಶೇಷತೆಯಾಗಿದೆ. ಇಲ್ಲಿ ಹೇಳಿರುವ ಜೀವಧಿಯ ಸಸ್ಯಗಳನ್ನು ಸುಲಭವಾಗಿ ಗುರುತಿಸಲು ಮಸ್ತಕದಲ್ಲಿ ನೀಡಿರುವ ಚಿತ್ರಗಳು ಸಹಕಾರಿಯಾಗಿವೆ.

ಈ ಮಸ್ತಕವನ್ನು ಅನುವಾದಿಸಲು ಅನುಮತಿಯನ್ನು ನೀಡಿದ ಆಯುರ್ವೇದಾಲಯಕ್ಕೆ ಹಾಗೂ ಕನ್ನಡದಲ್ಲಿ ಹೊರತರಲು ಸಹಕರಿಸಿದ ಸಂಸ್ಥೆಯ ಎಲ್ಲಾ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಧನ್ಯವಾದಗಳು.

ಆಯುರ್ವೇದದಲ್ಲಿ ಹೇಳಿರುವ ಆರೋಗ್ಯ ರಕ್ಷಣೆಯ ಉಪಾಯಗಳನ್ನು ಅನುಸರಿಸಿ ಸ್ವಸ್ಥರಾಗಿ ಬಾಳೋಣ ಎಂದು ಆಶಿಸುತ್ತೇವೆ.

ದಿನಾಂಕ : 02-02-2021

ಡಾ. ರಾಘವೇಂದ್ರ ನಾಯ್ಕ್
ಸಂಶೋಧನಾ ಅಧಿಕಾರಿ
(ಆಯುರ್ವೇದ)

ಆರೋಗ್ಯ ರಕ್ಷಣೆಯ ಮಾರ್ಗಗಳು

ಹಾಗೂ ಮನೆಮದ್ದಗಳು

ಪರಿವಿಡಿ

1.	ಆರೋಗ್ಯ ರಕ್ಷಣೆಯ ಉಪಾಯಗಳು	01
1.1	ದಿನಚಯರ್ (ದೃಂಡಿನ ಚಟುವಟಿಕೆಗಳು)	01-03
1.2	ಖರುಚಯರ್ (ಖರುಗಳಿಗೆ ಅನುಗುಣವಾದ ಚಟುವಟಿಕೆಗಳು)	04-04
1.3	ಪ್ರಶಸ್ತಿ ಆಹಾರ ಸೇವನೆ	06-07
1.4	ಸದ್ರೂಪ (ಒಳ್ಳೆಯ ನಡವಳಿಕೆ)	07-08
2.	ಮನೆಮದ್ದಿನ ಬಳಕೆಗೆ ಸಾಮಾನ್ಯ ಶಲಹೆಗಳು	08-11
3.	ಸಾಮಾನ್ಯ ರೋಗಗಳಲ್ಲಿ ಮನೆಮದ್ದು	11
3.1	ನೆಗಡಿ	11
3.2	ಕೆಮ್ಮು	13
3.3	ಜ್ಞರ	14
3.4	ದಮ್ಮು	15
3.5	ಹಸಿವಾಗದಿರುವುದು	17
3.6	ಅಜೀಣ	17
3.7	ವಾಂತಿ/ವಾಕರಿಕೆ	18
3.8	ಅಸಿಡಿಟೆ	18
3.9	ಮಲಬದ್ಧತೆ	19
3.10	ಮೂಲವ್ಯಾಧಿ/ಫಿಶರ್	20
3.11	ಭೇದಿ	21
3.12	ರಕ್ತಹೀನತೆ/ಅನೀಮಿಯಾ	23
3.13	ಮೂತ್ರದ ಸೋಂಕು	25

3.14	ಕಣ್ಣಿನ ಆರ್ಯೇಕೆ	26
3.15	ಸನ್‌ಸ್ವೋಕ್ (ಬಿಸಿಲಿನ ಆಫಾತ್)	28
3.16	ಗಾಯದ ಆರ್ಯೇಕೆ	29
3.17	ಸಕ್ಕರೆ ಕಾಯಿಲೆ / ದಯಾಬಿಟಿಸ್	30
3.18	ಕೀಲು ನೋವ್	32
3.19	ಬೊಜ್ಜು / ತೂಕ ಹೆಚ್ಚಾಗುವುದು	33
3.20	ಸ್ತ್ರೀಯರ ಸಮಸ್ಯೆಗಳು	34
3.20.1	ಮುಟ್ಟಿನ ತೊಂದರೆಗಳು	34
3.20.2	ಬಿಳಿ ಸೆರಗು	35
3.20.3	ಕಷ್ಟಾರ್ಥವ	37
3.20.4	ಗಭಿರಣಿಯರ ಆರ್ಯೇಕೆ	38
3.20.5	ಬಾಣಂತಿಯರ ಆರ್ಯೇಕೆ	40
3.21	ವೃದ್ಧಾಪ್ಯದ ಆರ್ಯೇಕೆ	41

ಆರೋಗ್ಯ ರಕ್ಷಣೆಯ ಮಾರ್ಗಗಳು ಹಾಗೂ ಮನಸ್ಮಿದ್ವಾಗಳು

ಮುನ್ನಡಿ

ಆರೋಗ್ಯವು ಕೇವಲ ರೋಗದ ಅಭಾವದ ಸ್ಥಿತಿಯಾಗಿರದೇ ಸಂಪೂರ್ಣ ದೃಷ್ಟಿಕ, ಮಾನಸಿಕ ಮತ್ತು ಸಾಮಾಜಿಕ ಕ್ಷೇಮವಾಗಿರುತ್ತದೆ. ಆಯುರ್ವೇದದ ಪ್ರಕಾರ ಆರೋಗ್ಯವಂತ ವ್ಯಕ್ತಿಯ ಗುಣಾಲಕ್ಷಣಗಳು ಈ ಕೆಳಗಿನಂತಿವೆ.

- ಯಾವುದೇ ತೊಂದರೆಗಳಿಲ್ಲದೆ ದೈನಂದಿನ ಕೆಲಸಗಳನ್ನು ಮಾಡುವ ಸಾಮಧ್ಯ
- ಸಮಯಕ್ಕೆ ಸರಿಯಾಗಿ ಆಹಾರ ಸೇವನೆಯ ಇಚ್ಛೆ
- ಸೇವಿಸಿದ ಆಹಾರವು ಸಮಯಕ್ಕೆ ಸರಿಯಾಗಿ ಜೀಣಾವಾಗುವುದು
- ನಿಯಮಿತವಾದ, ಉತ್ತಮ ನಿದ್ರೆ ಮತ್ತು ಬೆಳಿಗ್ಗೆ ಏಳುವಾಗ ಶಾಂತಿಯನ್ನು ಅನುಭವ
- ನಿಯಮಿತವಾಗಿ ಮಲಮೂತ್ರಗಳ ವಿಸರ್ಜನೆ
- ಇಂದ್ರಿಯಗಳ ಉತ್ತಮವಾದ ಕಾರ್ಯನಿರ್ವಹಣೆ
- ಆಹಾರದಕರ, ಶಾಂತ, ಸಂತೋಷಕರವಾದ ಮನಸ್ಥಿತಿ

ವ್ಯಕ್ತಿಯ ಆರೋಗ್ಯವು ಸಾಮಾನ್ಯವಾಗಿ ಅನಿಯಮಿತ ಹಾಗೂ ದೋಷಯುಕ್ತ ಜೀವನಶೈಲಿ, ಆಹಾರ ಪದ್ಧತಿ, ದೃಷ್ಟಿಕ ಚಟುವಟಿಕೆಗಳು, ಮಾನಸಿಕ ಭಾವನೆಗಳು ಮತ್ತು ನಡವಳಿಕೆಗಳಿಂದ ತೊಂದರೆಗೆಡಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಂತನಾಗಿ ಬದುಕಲು ಅನುಸರಿಸಬೇಕಾದ ಉಪಾಯಗಳನ್ನು ಆಯುರ್ವೇದವು ಸ್ವಸ್ಥವೃತ್ತ ಎನ್ನುವ ಸಿದ್ಧಾಂತದಲ್ಲಿ ಪ್ರತಿಪಾದಿಸಿದೆ. ಈ ನಿಯಮಗಳು ವ್ಯಕ್ತಿಯ ದೃಷ್ಟಿಕ, ಮಾನಸಿಕ ಮತ್ತು ಸಾಮಾಜಿಕ ಆಯಾಮಗಳಿಗೆ ಸಂಬಂಧಿಸಿದ್ದ ಆರೋಗ್ಯವನ್ನು ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.

1. ಆರೋಗ್ಯ ರಕ್ಷಣೆಯ ಉಪಾಯಗಳು

1.1 ದಿನಚರ್ಯೆ (ದೈನಂದಿನ ಚಟುವಟಿಕೆಗಳು)

ದಿನಚರ್ಯೆ ಪ್ರಕೃತಿಯ ದೈನಂದಿನ ಬದಲಾವಣೆಗಳಿಗೆ ಅನುಸಾರವಾಗಿ ನಮ್ಮ ಶಾಂತಾರ್ಥಗಳನ್ನು ಹೊಂದಿಸಿಕೊಂಡು ಆರೋಗ್ಯಕರವಾದ ಮತ್ತು ಸಂತೋಷದ ಜೀವನವನ್ನು ನಡೆಸಲು ವಿವರವಾದ ಮಾರ್ಗಸೂಚಿಗಳನ್ನು ಒಳಗೊಂಡಿದೆ. ನಾವು



ಜೀವನದಲ್ಲಿ ಅನಗತ್ಯವಾಗಿ ತೊಂದರೆಗಳಾಗದ ರೀತಿಯಲ್ಲಿ ನಮ್ಮ ದಿನಚರಿಯನ್ನು ನಿಧಾನವಾಗಿ ಕಾರ್ಯಗತಗೊಳಿಸುವುದರ ಮೂಲಕ ಆರೋಗ್ಯವನ್ನು ರಕ್ಷಿಸುವ ಉಪಾಯಗಳನ್ನು ಅಭ್ಯಾಸ ಮಾಡಬೇಕು.

- ಬೆಳ್ಗೆ ಬೇಗನೆ ಸೂರ್ಯೋದಯಕ್ಕಿಂತ ಮೊದಲು ಏಳುವುದು ಆರೋಗ್ಯಕರ ಅಭ್ಯಾಸ. ಇದು ಓದಲು, ಯೋಗ ಮತ್ತು ಧ್ಯಾನ ಮಾಡಲು, ದಿನದ ಕಾರ್ಯಗಳ ಕುರಿತು ಯೋಚಿಸಲು ಮತ್ತು ಆತ್ಮಾವಲೋಕನ ಮಾಡಿಕೊಳ್ಳಲು ಉತ್ತಮವಾದ ಸಮಯ.
- ಮಲಮೂತ್ರ ವಿಸರ್ವನೆಗಳಂತಹ ಸಾಮಾನ್ಯ ಕ್ರಿಯೆಗಳನ್ನು ನಿಯಮಿತವಾಗಿ ಸರಿಯಾದ ಸಮಯಕ್ಕೆ ಮಾಡಬೇಕು.
- ಪ್ರಾಕೃತಿಕ ಕ್ರಿಯೆಗಳಾದ ಮಲಮೂತ್ರ ವಿಸರ್ವನೆ, ನಿದ್ರೆ, ಬಿಕ್ಕಳಿಕೆ ಮತ್ತು ಸೀಮು ಮುಂತಾದವುಗಳನ್ನು ತಡೆಹಿಡಿಯಬಾರದು ಮತ್ತು ಪ್ರಯತ್ನಪೂರ್ವಕವಾಗಿಯೂ ಮಾಡಬಾರದು.
- ಬೆಳ್ಗೆ ಮತ್ತು ರಾತ್ರಿಯ ವೇಳೆಯಲ್ಲಿ ನಿಯಮಿತವಾಗಿ ಹಲ್ಲುಗಳನ್ನು ಶುಚಿಗೊಳಿಸುವುದು ಅತ್ಯಂತ ಅವಶ್ಯಕ. ದೃಢವಾದ ಹಲ್ಲು, ಒಸದು ಮತ್ತು ಬಾಯಿಯ ಆರೋಗ್ಯಕ್ಕಾಗಿ ಬಕ್ಕಳ, ಕಹಿಬೇವು, ಹೊಂಗೆ ಮುಂತಾದ ಮರಗಳ ಕಡ್ಡಿಗಳನ್ನು ಹಲ್ಲುಜ್ಜಲು ಬಳಸಬೇಕು.
- ನಾಲಿಗೆಯನ್ನು ಈ ಮೇಲೆ ಹೇಳಿದ ಅಥವಾ ಲೋಹದ ಕಡ್ಡಿಗಳಿಂದ ಶುಚಿಗೊಳಿಸಬೇಕು.
- ಉಗುರು ಬೆಳ್ಳನೆಯ ಉಪ್ಪು ನೀರು ಅಥವಾ ಕಹಿಬೇವು, ಶ್ರಿಪಲಾ ಇಪ್ಪುಗಳ ಕಡಾಯದಿಂದ ಬಾಯಿ ಮುಕ್ಕಳಿಸಬೇಕು. ಕಡಾಯವನ್ನು ಸ್ವಲ್ಪ ಹೊತ್ತು ಬಾಯಿಯಲ್ಲಿ ಹಿಡಿದಿಟ್ಟುಕೊಳ್ಳುವುದು ಕೊಡಾ ಬಾಯಿಯ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ.
- ಒಂದು ಅಥವಾ ಎರಡು ಹನಿ ಎಳ್ಳಣ್ಣೆ, ಸೂಕ್ತ ಜೀವಧಯುತ್ಕ ತೈಲ ಅಥವಾ ಆಕಳ ತುಪ್ಪವನ್ನು ಮೂಗಿನ ಎರಡೂ ಹೊಳ್ಳಿಗಳಿಗೆ ಹಾಕುವುದು ಅಥವಾ ಮೂಗಿನ ಒಳಭಾಗಕ್ಕೆ ಹಚ್ಚುವುದರಿಂದ ಮೂಗು, ಗಂಟಲು ಹಾಗೂ ತಲೆಗೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟಬಹುದು.
- ತಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ನಿಯಮಿತವಾದ ಶಾರೀರಿಕ ಶ್ರಮ ಅಥವಾ ವ್ಯಾಯಾಮವನ್ನು ಮಾಡಬೇಕು. ಮಿತಿಮೀರಿದ ಅಥವಾ ಸಾಮರ್ಥ್ಯಕ್ಕಿಂತ ಅಧಿಕ ವ್ಯಾಯಾಮವನ್ನು ಮಾಡಬಾರದು.

- ಪ್ರತಿದಿನ ಸ್ವಾನಕ್ಕಿಂತ ಮೊದಲು ತಲೆ, ಕಿವಿಗಳು, ಮೂಗಿನ ಹೊಳೆಗಳು ಮತ್ತು ಅಂಗಾಲಿಗೆ ಎಳ್ಳಣ್ಣೆ ಅಥವಾ ತೆಂಗಿನೆಣ್ಣೆಯನ್ನು ಹಚ್ಚೇಕು. ಮುಂಜಾನೆಯ ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದು ಕೂಡಾ ಸೂಕ್ತ.
- ಸ್ವಾನಕ್ಕೆ ಸಾಮಾನ್ಯ ನೀರು/ಬಿಸಿ ನೀರನ್ನು ಬಳಸಬೇಕು. ಸ್ವಾನದ ನಂತರ ಮೈಯನ್ನು ಸರಿಯಾದ ರೀತಿಯಲ್ಲಿ ಒರೆಸಿ, ಒಣಿಸಬೇಕು ಮತ್ತು ಶುಚಿಯಾದ, ಆರಾಮದಾಯಕ ಬಷ್ಟೆಯನ್ನು ಧರಿಸಬೇಕು. ತಲೆಸ್ವಾನ ಮಾಡಲು ಅತಿ ಬಿಸಿಯಾದ ನೀರನ್ನು ಬಳಸಬಾರದು.
- ಬಯಲಿನಲ್ಲಿ ಮಲ ಮೂತ್ರಗಳ ವಿಸರ್જನೆ ಮಾಡಬಾರದು.
- ಮಲ ಮೂತ್ರ ವಿಸರ್జನೆಯ ನಂತರ ಹಾಗೂ ಉಟದ ಮೊದಲು ಮತ್ತು ನಂತರ ಕೃಂಗಳನ್ನು ಸಾಬೂನಿನಿಂದ ಜೆನ್ನಾಗಿ ಹೊಳೆಯಬೇಕು.
- ತಲೆಗೂದಲು ಮತ್ತು ಉಗುರುಗಳನ್ನು ನಿಯಮಿತವಾಗಿ ಕತ್ತಲಿಸುತ್ತಿರಬೇಕು ಮತ್ತು ಶುಚಿಯಾಗಿ ಇರಿಸಿಕೊಳ್ಳಬೇಕು.
- ಕಾಲ, ಭೋಗೋಳಿಕ ಪರಿಸ್ಥಿತಿ ಮತ್ತು ಉದ್ಯೋಗಕ್ಕೆ ಹೊಂದುವಂತಹ ಆರಾಮದಾಯಕ ಪಾದರಕ್ಷೆಗಳನ್ನು ಬಳಸಬೇಕು.
- ದೃಷ್ಟಿಕ್ಕಾಗಿ ಸಾಮರ್ಥ್ಯಕ್ಕೆ ಸರಿ ಹೊಂದುವಂತಹ ಪ್ರಮಾಣದಲ್ಲಿ ಆಹಾರ ಮತ್ತು ನೀರನ್ನು ಸಮಯಕ್ಕೆ ಸರಿಯಾಗಿ ಸೇವಿಸಬೇಕು.
- ಆಹಾರವನ್ನು ತಪ್ಪಿಸುವುದು, ತಡವಾಗಿ ಆಹಾರ ಮತ್ತು ನೀರಿನ ಸೇವನೆ, ಆಕಾಶವಾದ ಆಹಾರ ಸೇವನೆ ಇತ್ಯಾದಿಗಳಿಂದ ದೂರವಿರಬೇಕು. ತಮ್ಮ ಅಗತ್ಯದಂತೆ, ಕಾಲದ ಅವಶ್ಯಕತೆಗೆ ಅನುಸಾರವಾಗಿ, ನಿಯಮಿತವಾದ, ಸೂಕ್ತವಾದ, ಆರೋಗ್ಯಕರವಾದ, ಹಿತಕರವಾದ ಆಹಾರವನ್ನು ಸೇವಿಸಬೇಕು.
- ರಾತ್ರಿ ಕನಿಷ್ಠ 6 ರಿಂದ 8 ಘಂಟೆಗಳ ಕಾಲ ನಿದ್ರಿಸಬೇಕು. ಗಭೀರಿ, ಬಾಣಂತಿ, ಮಕ್ಕಳು, ರೋಗದಿಂದ ಬಳಲುತ್ತಿರುವವರು ಮತ್ತು ವಯಸ್ಕರಿಗೆ ಹೆಚ್ಚಿನ ನಿದ್ರೆಯ ಅವಶ್ಯಕತೆ ಇರುತ್ತದೆ.
- ಅನಾರೋಗ್ಯದ ಸಂದರ್ಭದಲ್ಲಿ, ದುರ್ಬಲರು ಮತ್ತು ರಾತ್ರಿ ನಿದ್ರೆ ಮಾಡಲು ಸಾಧ್ಯವಾಗದಿರುವ ಸಂದರ್ಭಗಳನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಹಗಲಿನಲ್ಲಿ ನಿದ್ರೆ ಮಾಡಬಾರದು. ಉಟದ ಕೆಲ ಹೊತ್ತಿನ ನಂತರ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬಹುದು.

1.2 ಮತ್ತುಚಯ (ಮತ್ತುಗಳಿಗೆ ಅನುಗೂಣವಾದ ಚಟುವಟಿಕೆಗಳು)

ಎವಿಧ ಮತ್ತು/ಕಾಲಗಳಲ್ಲಿ ಉಂಟಾಗುವ ಬದಲಾವಣೆಗಳಿಂದ ಆರೋಗ್ಯದ ಹೇಳಾಗುವ ಪ್ರಭಾವಕ್ಕೆ ಅಗತ್ಯವಾದ ಜೀವನ ಶೈಲಿಯನ್ನು “ಮತ್ತುಚಯ” ಒಳಗೊಂಡಿದೆ. ಮತ್ತುಚಯದ ಪಾಲನೆಯು ಕಾಲದ ಬದಲಾವಣೆಗಳಿಂದ ಉಂಟಾಗುವ ರೋಗಗಳ ವಿರುದ್ಧ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಮ್ಮನ್ನು ಶಕ್ತವಾಗಿಸುತ್ತದೆ.

ಭಾರತೀಯ ಕ್ಷಾಲೆಂಡರ್ ನಲ್ಲಿ ಉಲ್ಲೇಖಿಸಿರುವ 6 ಮತ್ತುಗಳನ್ನು ಮುಖ್ಯವಾಗಿ ಬೇಸಿಗೊಳಿಸಿರುತ್ತಾರೆ. ಮತ್ತು ಚಳಿಗಾಲಗಳಿಂದ ಮೂರು ಗುಂಪುಗಳಾಗಿ ವಿಭಾಗಿಸಬಹುದು. ಪ್ರತಿಯೊಂದು ಕಾಲದಲ್ಲಿ ನಿರ್ದಿಷ್ಟಪಡಿಸಿರುವ ಜೀವನಶೈಲಿಗಳನ್ನು ಕೆಳಗೆ ನೀಡಲಾಗಿದೆ.

ಭಾರತೀಯ ರಾಖಮಾನ											
ಅಂತರಾಳಮಾನ						ದ್ವಿತೀಯ ರಾಖಮಾನ					
ಕ್ಷಾಲ	ದ್ವಿತೀಯ ರಾಖಮಾನ	ದ್ವಿತೀಯ ರಾಖಮಾನ	ದ್ವಿತೀಯ ರಾಖಮಾನ	ಕ್ಷಾಲ	ಕ್ಷಾಲ	ಕ್ಷಾಲ	ಕ್ಷಾಲ	ಕ್ಷಾಲ	ಕ್ಷಾಲ	ಕ್ಷಾಲ	ಕ್ಷಾಲ
ಮಾರ್ಚ್	ಮಾರ್ಚ್	ಕ್ರಿತ್ಯ	ಕ್ರಿತ್ಯ	ಆರಾತ್	ಆರಾತ್	ಭಾದ್ರಪದ	ಭಾದ್ರಪದ	ಆಶ್ವಯತ್	ಆಶ್ವಯತ್	ಕಾತ್ಯಾತ್	ಕಾತ್ಯಾತ್
ಮಾರ್ಚ್ 15 – ಏಪ್ರಿಲ್ 15	ಮಾರ್ಚ್ 15 – ಏಪ್ರಿಲ್ 15	ಮೇ 15 – ಮುಖ್ಯ 15	ಮೇ 15 – ಮುಖ್ಯ 15	ಏಪ್ರಿಲ್ 15 – ನವ್ಯಾಂಬ 15	ಏಪ್ರಿಲ್ 15 – ನವ್ಯಾಂಬ 15	ಮೇ 15 – ನವ್ಯಾಂಬ 15	ಮೇ 15 – ನವ್ಯಾಂಬ 15	ಏಪ್ರಿಲ್ 15 – ನವ್ಯಾಂಬ 15	ಏಪ್ರಿಲ್ 15 – ನವ್ಯಾಂಬ 15	ಮೇ 15 – ನವ್ಯಾಂಬ 15	ಮೇ 15 – ನವ್ಯಾಂಬ 15

1.2.1 ಬೇಸಿಗೊಳಿಸಿದ ಮತ್ತುಚಯ

- ನೇರಳಿನ ಪ್ರದೇಶದಲ್ಲಿ ಕೆಲಸ ಮಾಡುವುದಕ್ಕೆ ಆಡ್ಯತೆ ನೀಡಬೇಕು ಮತ್ತು ನೇರವಾಗಿ ಅತಿಯಾದ ಸೂರ್ಯನ ಬೆಳಕಿಗೆ ಮೈಯೋಡ್ಸ್‌ಪ್ರದನ್ನು ತಪ್ಪಿಸಬೇಕು. ಹೊರಗಿನ ಕೆಲಸಗಳನ್ನು ಬೆಳಿಗ್ಗೆ ಮತ್ತು ಸಂಚಯ ಸಮಯದಲ್ಲಿ ಮಾಡಬಹುದು.
- ಹೊರಗೆ ಹೋಗುವುದು ಅನಿವಾರ್ಯವಾಗಿರುವ ಸಂದರ್ಭಗಳಲ್ಲಿ ತಲೆಯನ್ನು ನೇರವಾದ ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳಬೇಕು. ಬಿಸಿಲಿನಲ್ಲಿ ಹೊರಗೆ ಹೋಗುವಾಗ ಕೊಡೆಯನ್ನು ಬಳಸಬೇಕು ಅಥವಾ ಓಂಧಿಯನ್ನು ಧರಿಸಬೇಕು.
- ಸಡಿಲವಾದ ಮತ್ತು ಆರಾಮದಾಯಕ ಹತ್ತಿಯ ಬಟ್ಟೆಗಳನ್ನು ಧರಿಸಬೇಕು.
- ಹೆಚ್ಚಿನ ನೀರನ್ನು ಸೇವಿಸಬೇಕು ಮತ್ತು ಮಜ್ಜಿಗೆ, ನಿಂಬೆಹಣ್ಣು ಹಾಗೂ ಇತರ ತಾಜಾ ಹಣ್ಣುಗಳ ರಸವನ್ನು ಸೇವಿಸಬೇಕು.
- ಲಘು ಆಹಾರ, ತಂಪಾದ ಮತ್ತು ದ್ರವ ಆಹಾರ ಪದಾರ್ಥಗಳನ್ನು ಸೇವಿಸಬೇಕು.

- ಹೆಚ್ಚು ನೀರಿನ ಅಂಶವಿರುವ ಕಲ್ಲಂಗಡಿ, ಸೌತೆಕಾಯಿ ಮುಂತಾದ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು.
- ಕಡು ಬಿಸಿಲಿನಲ್ಲಿ ಸಾಕಷ್ಟು ವಿಶ್ರಾಂತಿಯನ್ನು ಪಡೆಯಬೇಕು.
- ಹೆಚ್ಚು ಬೆವರಿನ ಕಾರಣ ಚಮಚದ ತೊಂದರೆಗಳನ್ನು ತಪ್ಪಿಸಲು ದಿನದಲ್ಲಿ ಎರಡು ಬಾರಿ ಸ್ವಾನ್ ಮಾಡಬೇಕು.
- ಅತಿ ಹೆಚ್ಚು ಖಾರದ ಹಾಗೂ ಮಾಲೆಯುತ್ತ ಪದಾರ್ಥಗಳನ್ನು ಸೇವಿಸಬಾರದು.

1.2.2 ಮಳಿಗಾಲ

- ಕುದಿಯಲು ಕುದಿಸಿದ ನೀರನ್ನು ಉಪಯೋಗಿಸಬೇಕು.
- ಮಿತವಾದ ಪ್ರಮಾಣದಲ್ಲಿ ತಾಜಾ ಆಹಾರವನ್ನು ಸೇವಿಸಬೇಕು.
- ಆಹಾರವನ್ನು ಯಾವಾಗಲೂ ಮುಚ್ಚಿ ಇಡಬೇಕು.
- ನೀರು ನಿಲ್ಲುವುದರಿಂದ ಹರಡುವ ಕಾಲರಾ, ಟೈಫಾಯ್ಡ್, ಕಾಮಾಲೆ ಮುಂತಾದ ರೋಗಗಳನ್ನು ತಪ್ಪಿಸಲು ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಡಬೇಕು.
- ಮಳಿಗಾಲದಲ್ಲಿ ಕೆರೆ/ನದಿಗಳಿಂದ ಅಶುದ್ಧ ನೀರಿನ ಉಪಯೋಗವನ್ನು ಮಾಡಬಾರದು.
- ಸೊಳ್ಳಿ ಪರದೆ ಮತ್ತು ಸೊಳ್ಳಿ ನಿವಾರಕಗಳನ್ನು ಉಪಯೋಗಿಸಬೇಕು.
- ಮಳಿಗಾಲದಲ್ಲಿ ಕೊಡೆಯನ್ನು ಉಪಯೋಗಿಸಬೇಕು ಮತ್ತು ಪಾದರಕ್ಕೆಯನ್ನು ಧರಿಸಬೇಕು.
- ಸರಿಯಾಗಿ ಒಣಿಗಿದ, ಸ್ವಷ್ಟವಾದ ಉಡುಪುಗಳನ್ನು ಧರಿಸಬೇಕು.

1.2.3 ಚಳಿಗಾಲ

- ಬೆಳ್ಳನೆಯ ಉಡುಪುಗಳನ್ನು ಧರಿಸಬೇಕು.
- ಪ್ರತಿದಿನ ದೇಹಕ್ಕೆ ಎಣ್ಣೆಯನ್ನು ಹಚ್ಚಬೇಕು.
- ಬೆಳ್ಳನೆಯ ಆಹಾರ ಮತ್ತು ಪಾನೀಯಗಳನ್ನು ಸೇವಿಸಬೇಕು.
- ಚಳಿಗಾಲದ ಸಮಯದಲ್ಲಿ ಎಣ್ಣೆ ಮತ್ತು ತುಪ್ಪವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು.
- ಚಳಿಗಾಲದಲ್ಲಿ ಹೆಚ್ಚು ಸಿಗುವ ಧಾನ್ಯಗಳಾದ ಜೋಳ, ಮೆಕ್ಕಿಜೋಳ, ಬಾಲ್ಫ, ರಾಗಿ, ಹಾಗೂ ತರಕಾರಿಗಳು ಮತ್ತು ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು.

- ಜೇನುತ್ಪಂಥ ಮತ್ತು ಬೆಲ್ಲವನ್ನು ಈ ಕಾಲದಲ್ಲಿ ಸೇವಿಸುವುದು ಉತ್ತಮ.
- ತಣ್ಣನೆಯ ಆಹಾರ ಮತ್ತು ಪಾನೀಯಗಳನ್ನು ಸೇವಿಸಬಾರದು.

ಎರಡು ಯಶಸ್ವಿಗಳ ನಡುವಿನ ಸಮಯದಲ್ಲಿ (ಯಶಸ್ವಿ ಸಂಧಿ) ಅತ್ಯಂತ ಜಾಗರೂಕರಾಗಿರುವುದು ಅವಶ್ಯಕ. ಒಂದು ಯಶಸ್ವಿನ ಆಹಾರ ಮತ್ತು ಜೀವನಶೈಲಿಯನ್ನು ನಿರ್ಧಾರಿಸಬೇಕು. ಬದಲಾಯಿಸಿ ಮುಂದಿನ ಯಶಸ್ವಿಗೆ ಸೂಕ್ತವಾಗಿ ಹೊಂದುವ ವಿಧಾನಗಳನ್ನು ಅಭ್ಯಾಸ ಮಾಡಬೇಕು.

1.3. ಪ್ರಶ್ನೆಗಳ ಆಹಾರ ಸೇವನೆ

- ದೇಹದ ಅಗತ್ಯಕ್ಕೆ ಮತ್ತು ಜೀರ್ಣಶಕ್ತಿಗೆ ಅನುಗುಣವಾಗಿ ಆರೋಗ್ಯಕರವಾದ ಆಹಾರವನ್ನು ಸೇವಿಸಬೇಕು.
- ನಿಯಮಿತವಾಗಿ ಮತ್ತು ಕೇವಲ ಹಸಿವೆ ಇರುವಾಗ ಆಹಾರ ಸೇವಿಸಬೇಕು.
- ಅತಿಯಾದ ಹಾಗೂ ಮೇಲಿಂದ ಮೇಲೆ ಆಹಾರವನ್ನು ಸೇವಿಸಬಾರದು.
- ವಿವಿಧ ರುಚಿ ಮತ್ತು ಪೌರೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸಬೇಕು.
- ಕಡಿಮೆ ಪೌರೋಷಕಾಂಶಗಳನ್ನು ಹೊಂದಿರುವ ಜಂಕ್ ಪ್ರೋಟೋ ಮತ್ತು ಹಳಸಿದ ಆಹಾರವನ್ನು ಸೇವಿಸಬಾರದು.
- ಆಯಾಯ ಕಾಲದಲ್ಲಿ ಸಿಗುವ ಹಣ್ಣಗಳು ಮತ್ತು ತರಕಾರಿಗಳನ್ನು ಹೆಚ್ಚು ಉಪಯೋಗಿಸಬೇಕು.
- ಆಹಾರ ಸೇವಿಸುವಾಗ ಶಾಂತ ಮನಃಸ್ಥಿತಿ ಇರಬೇಕು. ಅತಿ ವೇಗವಾಗಿ ಮತ್ತು ಅತಿ ನಿರ್ಧಾರಿಸಬಾರದು. ಆಹಾರವನ್ನು ಚೆನ್ನಾಗಿ ಜಗಿದು ತಿನ್ನಬೇಕು.
- ಶಾಂತಿ ಆಹಾರವನ್ನು ಆಯ್ದು ಮಾಡಿಕೊಳ್ಳಬೇಕು.
- ಮುಲಗುವ 2 ರಿಂದ 3 ಘಣಂಟೆಗಳ ಮೊದಲು ರಾತ್ರಿಯ ಭೋಜನವನ್ನು ಮಾಡಬೇಕು.
- ದ್ಯುನಂದಿನ ಆಹಾರವು ಹಾಲು ಮತ್ತು ತುಪ್ಪಗಳನ್ನು ಒಳಗೊಂಡಿರಬೇಕು.
- ರಾತ್ರಿಯ ವೇಳೆಯಲ್ಲಿ, ಚೆಳಿಗಾಲದಲ್ಲಿ ಮತ್ತು ಮಳಿಗಾಲದಲ್ಲಿ ಹೊಸರನ್ನು ಸೇವಿಸಬಾರದು.
- ಮಜ್ಜಿಗೆ ಅಧವಾ ಮೊಸರಿನಿಂದ ತಯಾರಿಸಿದ ಪದಾರ್ಥಗಳನ್ನು ಆರೋಗ್ಯಕ್ಕೆ ಅನುಸಾರವಾಗಿ ಉಪಯೋಗಿಸಬಹುದು.

- ರಾಗಿ, ಗೋಧಿ, ಬಾಲ್ರ್, ಹೆಸರು, ಜೇನುತ್ಪಟ್ಟ, ಬೆಲ್ಲ, ಸೈಂಧವ ಲವಣ, ಹಸಿರು ತರಕಾರಿಗಳು, ಒಣ ದ್ರಾಕ್ಷ ಇವುಗಳನ್ನು ದಿನನಿತ್ಯ ಸೇವಿಸುವುದು ಉತ್ತಮ.
- ಅತಿಯಾದ ಮೂಸಾಲೆಯುಕ್ ಆಹಾರ, ಉಪ್ಪಿನಕಾಯಿ, ಮಾಂಸ, ಸಂಸ್ಕರಿಸಿದ ಆಹಾರ ಪದಾರ್ಥಗಳು, ಸಕ್ಕರೆ, ಬೇಕರಿ ಉತ್ಪನ್ನಗಳು, ಜಂಕ್ ಪ್ರುಡ್ ಮುಂತಾದವುಗಳನ್ನು ಹೆಚ್ಚು ಸೇವಿಸಬಾರದು.

1.3.1 ನೀರಿನ ಸೇವನೆ

- ಬೆಳಗ್ಗೆ ಎದ್ದು ನಂತರ 500 ರಿಂದ 700 ಮೀ ಲೀ ಬೆಳ್ಳನೆಯ ನೀರಿನ ಸೇವನೆಯು ಸುಲಭವಾದ ಜೀರ್ಣತ್ವಯೆಗೆ ಮತ್ತು ಮುಲವಿಸರ್ವಣನೆಗೆ ಸಹಾಯಕಾರಿ.
- ಬೇಸಿಗೆಯ ಕಾಲದಲ್ಲಿ ನಿರ್ಜಲೀಕರಣವನ್ನು (ಡಿಹೆಡ್ರೇಶನ್) ತಪ್ಪಿಸಲು ನೀರಿನ ಅಧಿವಾ ಅನ್ಯ ಪಾನೀಯಗಳ ಸೇವನೆಯನ್ನು ಹೆಚ್ಚಿಸಬೇಕು.
- ಆಹಾರ ಸೇವನೆಯ ಮೊದಲು ಅಧಿವಾ ನಂತರ ಅತಿ ಹೆಚ್ಚು ನೀರನ್ನು ಕುಡಿಯಬಾರದು. ಉಂಟಾದ ಸಮಯದಲ್ಲಿ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು.
- ಬೆಳ್ಳನೆಯ ನೀರಿನ ಸೇವನೆಯನ್ನು ಅಭ್ಯಾಸ ಮಾಡಬೇಕು. ವಿಶೇಷವಾಗಿ ಇದು ಚೆಳಿಗಾಲಕ್ಕೆ ಮತ್ತು ಅನಾರೋಗ್ಯಪೀಡಿತರಿಗೆ ಸೂಕ್ತ.
- ಕೆಮ್ಮು ಮತ್ತು ನೆಗಡಿಗೆ ಶುಳಕಿ, ಅಜೀರ್ಣಕ್ಕೆ ಶುಂಠಿ, ಉದರ ಸಂಬಂಧಿ ಸಮಸ್ಯೆಗಳಿಗೆ ಜೀರಿಗೆ ಮತ್ತು ಓಮ ಮುಂತಾದವುಗಳ ಜೊತೆಗೆ ಕುದಿಸಿದ ನೀರಿನ ಸೇವನೆ ಉಪಯೋಗಕಾರಿ.

1.4 ಸದ್ರೂತ (ಒಳ್ಳಿಯ ನಡವಳಿಕೆ)

ಆಯುವ್ಯೋದವು ಆರೋಗ್ಯವನ್ನು ದ್ಯುಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸ್ಥಿತಿಯ ಸಂತುಲನವೆಂದು ವ್ಯಾಖ್ಯಾನಿಸುತ್ತದೆ. ಈ ನಿಟ್ಟಿನಲ್ಲಿ ಪಾಲಿಸಬೇಕಾದ ಕೆಲವು ನಿಯಮಗಳನ್ನು ಸದ್ರೂತದಲ್ಲಿ ಹೇಳಲಾಗಿದೆ. ಈ ನಿಯಮಗಳು ಎಲ್ಲಾ ವಯಸ್ಸಿನವರಿಗೆ, ಎಲ್ಲಾ ಸಮಯದಲ್ಲಿ ಮತ್ತು ಎಲ್ಲಾ ಪ್ರದೇಶಗಳಿಗೆ ಅನ್ವಯಿಸುತ್ತವೆ.



ಕೆಳಗೆ ತಿಳಿಸಿರುವ ಕೆಲವು ಸೂತ್ರಗಳು ಆರೋಗ್ಯವಂತ, ಸಂಶೋಷಕರ ಮತ್ತು ಸುಖಮಯವಾದ ಜೀವನವನ್ನು ನಡೆಸಲು ಸಹಕಾರಿಯಾಗಿವೆ.

- ಮಾತು ಮತ್ತು ಕೆಲಸಗಳಲ್ಲಿ ಸತ್ಯಸಂಧತೆ
- ಖಣಾತ್ತಕ ಆಲೋಚನೆಗಳು ಮತ್ತು ಅಹಂಕಾರಗಳಿಂದ ದೂರವಿರುವುದು
- ಹಿಂಸೆ ಮಾಡಿರುವುದು, ಮಾನಸಿಕ ಭಾವನೆಗಳ ಸಮಶೋಲನ
- ಮದ್ಯಪಾನ ಮತ್ತು ಇತರೆ ವ್ಯಾಸನಗಳಲ್ಲಿ ತೊಡಗಿಕೊಳ್ಳಿರುವುದು
- ವಿಶಾಲವಾದ ಮತ್ತು ವಿಚಾರಶಕ್ತಿಯುಳ್ಳ ಮನಸ್ಸು
- ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ
- ಪ್ರೀತಿ, ಸಹಾನುಭೂತಿ ಮತ್ತು ಸಹಕಾರದ ಮನೋಭಾವ
- ಸಕಾರಾತ್ಮಕ ಮನೋಭಾವನೆ
- ಶಿಕ್ಷಕರು, ಪೋಷಕರು ಮತ್ತು ಹಿರಿಯರಿಗೆ ವಿನಯಶೀಲರಾಗಿರುವುದು ಮತ್ತು ಗೌರವ ಸಲ್ಲಿಸುವುದು
- ಹಿರಿಯರ ಮತ್ತು ಬುದ್ಧಿವಂತರ ಸಹವಾಸ ಬೆಳೆಸುವುದು
- ಇಂದ್ರಿಯಗಳ ನಿಗ್ರಹ ಮತ್ತು ಆಸೆ-ಆಮಿಷೆಗಳಿಂದ ದೂರವಿರುವುದು
- ಸ್ವಷಟ್ಟಿ ಕಾಪಾಡುವುದು
- ಜ್ಞಾನವನ್ನು ಹಾಗೂ ತಿಳುವಳಿಕೆಗಳನ್ನು ಹೆಚ್ಚಿಸುವ ಮಾರ್ಗಗಳನ್ನು ಅನುಸರಿಸುವುದು
- ತಮ್ಮ ತಮ್ಮ ಧರ್ಮಗಳಿಗೆ ಸಂಬಂಧಿಸಿದಂತೆ ಭಗವಂತನಲ್ಲಿ ನಂಬಿಕೆಯನ್ನು ಇಡುವುದು

2. ಮನೆಮದ್ವಿನ ಬಳಕೆಗೆ ಸಾಮಾನ್ಯ ಸಲಹೆಗಳು

ಮನೆಯ ಪರಿಸರದಲ್ಲಿ ಅಥವಾ ಮನೆಯೊಳಗೆ ಲಭ್ಯವಿರುವ ವಸ್ತುಗಳ ಮೂಲಕ ಸರಳವಾದ ಜೀವಧಾರ್ಗಳನ್ನು ತಯಾರಿಸಿ ಉಪಯೋಗಿಸುವುದನ್ನು ಮನೆಮದ್ವ್ಯ ಎನ್ನಬಹುದು. ಬಳಕೆಗೆ ಸುಲಭವಾದ, ಆರ್ಥಿಕವಾಗಿ ಮಿತವ್ಯಯದ ಮತ್ತು ಪರಿಣಾಮಕಾರಿಯಾದ ಈ ಮನೆಮದ್ವಿನ ಬಳಕೆ ದೇಶದ ವಿವಿಧ ಭಾಗಗಳಲ್ಲಿ ಪ್ರಚಲಿತವಾಗಿದೆ.

ಸಾಮಾನ್ಯವಾಗಿ ಮನೆಮದ್ವಿನ ಬಳಕೆ ಸುರಕ್ಷಿತವಾಗಿರುತ್ತದೆ. ಆದರೆ, ಯಾವುದೇ ಮನೆಕ್ಕಿರಿಕೆ ಇಲ್ಲದೆ ಸರಿಯಾದ ರೀತಿಯಲ್ಲಿ ಬಳಸದಿದ್ದಲ್ಲಿ ಇವುಗಳು ದುಷ್ಪರಿಣಾಮಗಳನ್ನು

ಉಂಟು ಮಾಡಬಹುದು. ಆದ್ದರಿಂದ ಈ ಕೆಳಗಿನ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ, ತಿಳಿದುಕೊಂಡು ಪಾಲಿಸಬೇಕು.

- ಮನೆಮದ್ವಿನ ಬಳಕೆ ರೋಗಗಳನ್ನು ತಡೆಗಟ್ಟಲು, ಸಾಮಾನ್ಯ ರೋಗಗಳಾದ ನೆಗಡಿ, ಕೆಮ್ಮೆ ಇವುಗಳಿಂದ ಗುಣಮುಖರಾಗಲು ಮತ್ತು ಹಸಿವಾಗದಿರುವುದು ಮತ್ತು ಅಜೀಂಜ ಮುಂತಾದ ರೋಗ ಲಕ್ಷಣಗಳನ್ನು ನಿರಾರಿಸಲು ಸಹಾಯಕಾರಿ.
- ಸಂಧಿವಾತ ಮುಂತಾದ ದೀಪ್ತಿಕಾಲೀನ ರೋಗಗಳಲ್ಲಿ ಕೂಡಾ ಮನೆಮದ್ವಿನ ಬಳಕೆಯು ಉಪಯೋಗಕಾರಿ.
- ಕ್ಯಾನ್ಸರ್ ನಂತಹ ಪ್ರಮುಖ ರೋಗಗಳಲ್ಲಿ, ಇತರೆ ಗಂಭೀರವಾದ ಅಥವಾ ಪ್ರಾಣಕ್ಕೆ ಅಪಾಯಕಾರಿಯಾದ ರೋಗಗಳಲ್ಲಿ ಮನೆಮದ್ವಿನ ಬಳಕೆಯನ್ನು ವೈದ್ಯರ ಸಲಹೆಗಳಿಂದ ತೆಗೆದು ಕೊಳ್ಳುತ್ತಿರುವ ಇತರ ಚಿಕಿತ್ಸೆಗಳ ಜೊತೆಗೆ ಉಪಯೋಗಿಸಬಹುದು. ಈ ಸಂದರ್ಭದಲ್ಲಿ ಉಪಯೋಗಿಸುತ್ತಿರುವ ಮನೆಮದ್ವಿನ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ನೀಡಬೇಕು.
- ಪ್ರಜ್ಞಾತಪ್ಪಿದ ವೈಕೆಗಳಲ್ಲಿ ಮನೆಮದ್ವಿನ ಆಂತರಿಕ ಉಪಯೋಗ ಅಥವಾ ಮೂಗಿನ ಮೂಲಕ ಬಳಕೆಯನ್ನು ಮಾಡಬಾರದು. ಇದರಿಂದ ಜಿಷ್ಣಾವು ಶಾಸನಾಳವನ್ನು ಪ್ರವೇಶಿಸಿ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು.
- ತಜ್ಜ್ಞ ವೈದ್ಯರ ಸಲಹೆ ಪಡೆಯದೆ, ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಮನೆಮದ್ದಗಳ ಬಳಕೆಯನ್ನು ಮಾಡಬಾರದು.
- ಈ ಪ್ರಸ್ತರಕದಲ್ಲಿ ನೀಡಿರುವ ಮಾಹಿತಿಗಳು ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ ಕೂಡ ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಲ್ಲಿ ಕೂಡಲೇ ಅದರ ಸೇವನೆಯನ್ನು ನಿಲ್ಲಿಸಬೇಕು ಮತ್ತು ಆ ನಂತರವೂ ಲಕ್ಷಣಗಳು ಗೋಚರಿಸಿದಲ್ಲಿ ವೈದ್ಯರೀಯ ಸಲಹೆಯನ್ನು ಪಡೆಯಬೇಕು.
- ಸರಿಯಾದ ವಸ್ತುಗಳ ಬಳಕೆ ಮಾತ್ರ ನಿರೀಕ್ಷಿತ ಪರಿಣಾಮವನ್ನು ನೀಡುವುದರಿಂದ, ಅವುಗಳನ್ನು ಸರಿಯಾಗಿ ಗುರುತಿಸಿ ಖಚಿತಪಡಿಸಿಕೊಳ್ಳಬೇಕು.
- ರಸ್ತೆಗಳ ಬದಿಯಲ್ಲಿ, ಸ್ಕೂಲನ, ಕಸದ ರಾಶಿ, ಹೊಳಜೆ ನೀರಿನ ಪ್ರದೇಶ, ಕಾರ್ಬಾನ್‌ನೆಗಳ ಪರಿಸರ ಮತ್ತು ಇತರ ಕಲುಷಿತ ಪ್ರದೇಶಗಳಲ್ಲಿ ಲಭ್ಯವಿರುವ ಜಿಷ್ಣಾ ದ್ರವ್ಯಗಳನ್ನು ಉಪಯೋಗ ಮಾಡಬಾರದು.
- ಜಿಷ್ಣಾ ಸಸ್ಯಗಳನ್ನು ಸರಿಯಾಗಿ ತೊಳೆದು, ಶುಚಿಗೊಳಿಸಿ, ಅಗತ್ಯವಿದ್ದಲ್ಲಿ ನೆರಳಿನಲ್ಲಿ ಒಣಗಿಸಿ ಉಪಯೋಗಿಸಬೇಕು.

- ಸಂಗ್ರಹಿಸಿ ಇಡಬೇಕಾದ ಸಂದರ್ಭಗಳಲ್ಲಿ ಗಾಳಿಹೋಗದ ಪಾತ್ರೆ ಅಥವಾ ಡಬ್ಬಿಗಳಲ್ಲಿ ಅವುಗಳನ್ನು ಕೆಡದ ಹಾಗೆ ಇಟ್ಟು ಉಪಯೋಗಿಸಬೇಕು.
- ವಯಸ್ಸರಲ್ಲಿ, ಅನಾರೋಗ್ಯ ಏಡಿತರಲ್ಲಿ, ಮಕ್ಕಳಲ್ಲಿ ಮತ್ತು ಗಭಿರಣಿಯರಲ್ಲಿ ಮನೆಮದ್ದಿನ ಉಪಯೋಗ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು.
- ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಥವಾ ತೀವ್ರವಾದ ನೋವು, ಜ್ಬರ, ಉಸಿರಾಟದ ತೊಂದರೆ, ಪ್ರಜ್ಞೆ ತಪ್ಪುವುದು, ಹತೋಟಿಗೆ ಬಾರದ ರಕ್ತಸ್ತಾವ, ಮಾಯದಿರುವ ಮಣ್ಣ, ತೀವ್ರವಾದ ಕೆಮ್ಮು, ಯಾವುದೇ ಕಾರಣವಿಲ್ಲದೆ ತೂಕ ಕಡಿಮೆಯಾಗುವುದು ಮುಂತಾದ ತೀವ್ರ ಅನಾರೋಗ್ಯದ ಪರಿಸ್ಥಿತಿಗಳಲ್ಲಿ ಕೂಡಲೇ ವ್ಯಾದಿರನ್ನು ಸಂಪರ್ಕಿಸಬೇಕು.
- ಸಸ್ಯಗಳ ನಾಶವಾಗದ ರೀತಿಯಲ್ಲಿ ಜೀವಧ ದ್ರವ್ಯಗಳನ್ನು ಸಂಗ್ರಹಿಸಬೇಕು ಮತ್ತು ಗಿಡ ನೆಡುವುದನ್ನು ಉತ್ತೇಜಿಸಬೇಕು. ಇದು ಪ್ರಕೃತಿಯ ಸಂರಕ್ಷಣೆಗೆ ಅಗತ್ಯವಾಗಿದೆ.
- ಸಂಗ್ರಹಣೆಯ ಸಂದರ್ಭದಲ್ಲಿ, ಗಿಡದ ಬೆಳವಣಿಗೆಯ ಹಂತವನ್ನು ಗುರುತಿಸಿ ಅತಿ ಕಡಿಮೆ ಹಾನಿಯನ್ನು ಉಂಟು ಮಾಡುವುದರ ಮೂಲಕ ಜೀವಧ ದ್ರವ್ಯಗಳನ್ನು ಸಂಗ್ರಹಿಸಬೇಕು.
- ನಾಡಿಕೆ ಮುಳ್ಳಿನಂತಹ ಕಳೆಗಳು ಹಾಗೂ ದಾಳಿಂಬೆ ಸಿಪ್ಪೆ, ಗುಲಾಬಿ ಎಸಳುಗಳಂತಹ ಸಾಮಾನ್ಯವಾಗಿ ಎಸೆಯುವ ಭಾಗಗಳ ಬಳಕೆಯನ್ನು ಉತ್ತೇಜಿಸಬೇಕು.
- ಪುಸ್ತಕದಲ್ಲಿ ನೀಡಿರುವ ಜೀವಧ ಪ್ರಮಾಣವು ವಯಸ್ಸರಿಗೆ ಅನ್ವಯಿಸುತ್ತದೆ. ಮಕ್ಕಳಲ್ಲಿ ಅದರ ಅರ್ಥ ಅಥವಾ ನಾಲ್ಕನೇ ಒಂದು ಭಾಗವನ್ನು ಉಪಯೋಗಿಸಬಹುದು.
- ವ್ಯಕ್ತಿಯ ಆದ್ಯತೆ ಮತ್ತು ಸಹಿಸುವ ಶಕ್ತಿಗೆ ಅನುಗುಣವಾಗಿ ಜೀವಧ ಪ್ರಮಾಣವನ್ನು ಬೇಕಾದ ರೀತಿಯಲ್ಲಿ ಬದಲಾಯಿಸಿಕೊಳ್ಳಬಹುದು.

ಅಳತೆ ಪ್ರಮಾಣ

5 ಗ್ರಾಂ – ಒಂದು ಚಮಚ

5 ಮೀ ಲೀ – ಒಂದು ಚಮಚ

ತಾಜಾ ಜೀವಧ ದ್ರವ್ಯಗಳ ಸ್ವರಸ – ಅರ್ಥದಿಂದ 2 ಚಮಚ

ಕಷಾಯ – ಅರ್ಥದಿಂದ ಒಂದು ಕಪ್

ಚೂಣಾ/ಪ್ರೈಡಿ 1 ರಿಂದ 3 ಗ್ರಾಂ

ಕಲ್ಪ/ಪೇಸ್ಟ್ – 1 ರಿಂದ 3 ಗ್ರಾಂ

ಎಣ್ಣೆ – ಸಾಮಾನ್ಯವಾಗಿ ಬಾಹ್ಯ ಬಳಕೆಗೆ

- ಈ ಜಿಷ್ಟಗಳ ಜೊತೆಗೆ ಸೇವಿಸಲು ರೋಗಕ್ಕೆ ಅನುಸಾರವಾಗಿ ಅಥವಾ ವ್ಯಕ್ತಿಯ ವೆಯಕ್ತಿಯ ಆದೃತೆಗೆ ಅನುಗಣವಾಗಿ ನೀರು, ಹಾಲು, ಮಜ್ಜೆಗೆ, ಜೇನು ತುಪ್ಪ, ತುಪ್ಪ ಮುಂತಾದವುಗಳನ್ನು ಬಳಸಬಹುದು.
- ಸಾಮಾನ್ಯವಾಗಿ ಈ ಜಿಷ್ಟಗಳನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸಬಹುದು. ಕೆಮ್ಮು, ವಾಂತಿ, ಉಸಿರಾಟದ ತೊಂದರೆ, ಅತಿಸಾರ ಮುಂತಾದ ಸಂದರ್ಭಗಳಲ್ಲಿ ಆಗಾಗೆ ಸೇವಿಸಬಹುದು.
- ಜಿಷ್ಟ ಸೇವನೆಯ ಅಧಿಯನ್ನು ಜಿಷ್ಟದ ಅಗತ್ಯವಿರುವವರೆಗೆ, ವ್ಯೇದ್ಯರು ಸೂಚಿಸಿದಂತೆ ಅಥವಾ ರೋಗ ಲಕ್ಷಣಗಳು ಸಂಪೂರ್ಣವಾಗಿ ಗುಣಮುಖವಾಗುವವರೆಗೆ ಮುಂದುವರಿಸಬಹುದು.
- ಇಂಗ್ಲಿಷ್ ಅಥವಾ ಬೇರೆ ಜಿಷ್ಟಗಳ ಉಪಯೋಗ ಮಾಡುತ್ತಿದ್ದಲ್ಲಿ ಮನೆಮಾಡ್ದನ ಮಧ್ಯ ಕನಿಷ್ಠ 30 ನಿಮಿಷಗಳ ಅಂತರವಿರಬೇಕು.
- ತಾಜಾ ಜಿಷ್ಟಗಳ ರಸವನ್ನು ತಯಾರಿಸಲು ಅವುಗಳನ್ನು ಕಲ್ಲಿನಿಂದ/ ಕುಟ್ಟಿನಿಂದ ಜಜ್ಜಿ ಅಥವಾ ಮುಕ್ಕಿಯಲ್ಲಿ ಅಗತ್ಯ ಪ್ರಮಾಣದ ನೀರನ್ನು ಸೇರಿಸಿ ಅರೆದು, ಸ್ವಷ್ಟವಾದ ಬಟ್ಟೆ/ಜರಡಿಯಿಂದ ಸೋಸಬೇಕು.
- ಕಾವಾಯ ತಯಾರಿಸಲು ಜಿಷ್ಟಗಳ ಪ್ರಡಿಯನ್ನು ನೀರಿನಲ್ಲಿ ನಿರ್ದಿಷ್ಟ ಸಮಯದವರೆಗೆ ಕುದಿಸಬೇಕು.
- ಕಲ್ಯ/ಪೇಸ್‌ ತಯಾರಿಸಲು ಜಿಷ್ಟ ದ್ರವ್ಯಗಳನ್ನು ನುಣ್ಣಿಗೆ ಪ್ರಡಿ ಮಾಡಿ ಅಥವಾ ಅರೆದು ಅಗತ್ಯವಿದ್ದಲ್ಲಿ ಬೇಕಾದ ಪ್ರಮಾಣದ ನೀರನ್ನು ಸೇರಿಸಬೇಕು.


3. ಸಾಮಾನ್ಯ ರೋಗಗಳಲ್ಲಿ ಮನೆಮಾಡ್ದನ್

3.1 ನೆಗಡಿ

ಲಕ್ಷಣಗಳು:

ನೆಗಡಿಯು ಎಲ್ಲಾ ವಯಸ್ಸಿನವರಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಸಮಸ್ಯೆ. ಇದು ಈ ಕೆಳಗಿನ ಯಾವುದಾದರೂ ಲಕ್ಷಣಗಳನ್ನು ಹೊಂದಿರುತ್ತದೆ.

- ಮೂಗು ಸೋರುವುದು / ಕಣ್ಣನಿಂದ ನೀರು ಬರುವುದು



- ಸೀನು
- ಗಂಟಲು ನೋವು
- ಮೃತ್ಯು ಕೈ ನೋವು
- ತಲೆನೋವು
- ಜ್ವರ
- ಕೆಮ್ಮು

ತಡೆಗಟ್ಟುವ ಉಪಾಯಗಳು

- ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅರಿಶಿನ, ಶುಂಠಿ ಮತ್ತು ತುಳಸಿಯನ್ನು ಸೇರಿಸಿ ಮಾಡಿದ ಬೆಂಕ್ಕನೆಯ ಕಷಾಯವನ್ನು ದಿನಕ್ಕೆ ಎರಡು ಬಾರಿಯಂತೆ ಕನಿಷ್ಠ ಒಂದು ವಾರ ಸೇವಿಸುವುದು.
- ನೆಗಡಿಯ ಲಕ್ಷಣ ಇರುವ ವ್ಯಕ್ತಿಗಳಿಂದ ದೂರ ಇರುವುದು.
- ನೆಗಡಿಯನ್ನು ಹೊಂದಿರುವ ವ್ಯಕ್ತಿಯು ಸೀನುವಾಗ ಮತ್ತು ಕೆಮ್ಮುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು.
- ನೆಗಡಿ, ಜ್ವರ ಲಕ್ಷಣಗಳುಳ್ಳ ರೋಗಗಳು ನಿಮ್ಮ ಸುತ್ತೆ-ಮುತ್ತೆ ಬಂದಾಗ ಮೂಗು ಮತ್ತು ಬಾಯಿಯನ್ನು ಮಾಸ್ಕೊನಿಂದ ವುಂಟ್ರಿಕೊಳ್ಳುವುದು, ಅನಾವಶ್ಯಕವಾಗಿ ಜನರ ಸಂಪರ್ಕದಿಂದ ದೂರ ಇರುವುದು ಅಶ್ವಗತ್ತು.
- ಕ್ಯಾಯನ್ನು ಸಾಬೂನಿನಿಂದ ತೊಳಿದುಕೊಳ್ಳಬೇಕು ಮತ್ತು ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯ ಸಂಪರ್ಕಕ್ಕೆ ಬಂದ ನಂತರ ಮುಖವನ್ನು ಮುಟ್ಟಿಕೊಳ್ಳಬಾರದು.
- ಆರೋಗ್ಯಕರವಾದ, ನಿರ್ಮಲವಾದ, ಬೆಂಕ್ಕನೆಯ ಮತ್ತು ಲಘುವಾದ ಆಹಾರವನ್ನು ಸೇವಿಸಬೇಕು.
- ತಜ್ಞವ್ಯಾದ್ಯರ ಸಲಹೆಯ ಮೇರೆಗೆ ಕಿವಿ ಅಥವಾ ಮೂಗಿನ ಹೊಳೆಗಳಿಗೆ ಎಣ್ಣೆಯನ್ನು ಹಾಕಬೇಕು.
- ಬೆಂಕ್ಕನೆಯ ನೀರು ಹಾಗೂ ಶುಂಠಿ, ಅರಿಶಿನ ಅಥವಾ ತುಳಸಿಯ ಜೊತೆಗೆ ಸಂಸ್ಕರಿಸಿದ ನೀರನ್ನು ಕುಡಿಯಬೇಕು.
- ಯೋಗ ಪ್ರಾಣಾಯಾಮ ಹಾಗೂ ವ್ಯಾಯಾಮ ಸಹಾಯಕಾರಿ.



ಶುಂಠಿ



ತುಳಸಿ



ಅರಿಷಿನ

ಚಿಕ್ಕನ್ನ

1. ಆವಿಯನ್ನ ತೆಗೆದುಕೊಳ್ಳುವುದು.
2. ಒಂದು ಸಣ್ಣ ಶುಂಡು ಶುಂರಿ, 3 ರಿಂದ 4 ಚಿಟಕೆ ಕಾಳು ಮೆಣಸಿನ ಪ್ರಡಿ, 5 ರಿಂದ 6 ಶುಳಿ ಎಲೆಗಳನ್ನ ಸೇರಿಸಿ ತಯಾರಿಸಿದ ಕಷಾಯವನ್ನ ದಿನಕ್ಕೆ ಮೂರು ಬಾರಿ ಕುಡಿಯಬೇಕು.
3. ಒಂದು ಚಮಚ ಜೀನುತ್ಪಪ್ಪಕ್ಕೆ ಅಥವ ಚಮಚ ದಾಲ್ನಿ ಪ್ರಡಿಯನ್ನ ಸೇರಿಸಿ ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸಬೇಕು.
4. ಬೆಂಕ್ಕನೆಯ ಉಪ್ಪು ನೀರು ಅಥವಾ ಅರಿಶಿನ ಪ್ರಡಿಯ ಕಷಾಯದಿಂದ ದಿನಕ್ಕೆ ಎರಡರಿಂದ ಮೂರು ಬಾರಿ ಬಾಯಿ ಮುಕ್ಕಿಸಬೇಕು.
5. ಸಾಕಪ್ಪು ವಿಶ್ರಾಂತಿ ತೆಗೆದುಕೊಳ್ಳುವುದು.

ವಯಸ್ಸಾದವರು, ಗಭೀರೀ ಸೀಯರು, ಮಧುಮೇಹ, ದಮ್ಮು ಇತ್ಯಾದಿ ರೋಗಗಳಿಂದ ಬಳಲುತ್ತಿರುವರು, ತಜ್ಜಪ್ಪೆದ್ಯರ ಸೆಲಹೆಯನ್ನ ತಕ್ಣಾ ಪಡೆಯಬೇಕು.



ಅಶ್ವಗಂಧ

ಕೆಮ್ಮು

ಮನೆ ಮದ್ದಗಳು

- ಒಣ ಕೆಮ್ಮು ಇದ್ದಲ್ಲಿ ಜ್ಯೇಷ್ಠಮಧು (ಯಷ್ಟಿಮಧು) ಅಥವಾ ಲವಂಗದ ಚಿಕ್ಕ ಶುಂಡನ್ನ ಬಾಯಿಯಲ್ಲಿ ಇರಿಸಿಕೊಳ್ಳಬೇಕು.
- ಆಡುಸೋಗೆಯ ತಾಜಾ ಎಲೆಗಳಿಂದ ತಯಾರಿಸಿದ ಕಷಾಯವನ್ನ ಸೇವಿಸಬೇಕು.
- ರಾತ್ರಿ ಮಲಗುವ ಸಮಯದಲ್ಲಿ ಒಂದು ಲೋಟಿ ಹಾಲಿಗೆ ಒಂದು ಚಮಚ (5 ಗ್ರಾಂ) ಅರಿಶಿನವನ್ನ ಸೇರಿಸಿ ಕುಡಿಯಬೇಕು.
- ಶುಂರಿ ಮತ್ತು ಶುಳಿಯನ್ನ ಸೇರಿಸಿ ತಯಾರಿಸಿದ ಬೆಂಕ್ಕನೆಯ ಕಷಾಯಕ್ಕೆ ಒಂದು ಚಮಚ ಜೀನುತ್ಪಪ್ಪವನ್ನ ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿಯಬೇಕು.



ಜ್ಯೇಷ್ಠಮಧು

- ಬೆಂಕ್ಕನೇಯ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು
- ಕೆಮ್ಮಿನ ಜೊತೆ ಕಫ ಇದ್ದಲ್ಲಿ ಲವಂಗ, ಶುಂಠಿ ಮತ್ತು ಏಲಕ್ಕಿಯನ್ನು ಸೇರಿಸಿ ತಯಾರಿಸಿದ ಪುಡಿ, ಕಷಾಯ ಅಥವಾ ಇಪ್ಪಗಳನ್ನು ಹಾಲಿನ ಜೊತೆ ಕುದಿಸಿ ಕುಡಿಯುವುದು ಸಹಾಯಕಾರಿ.

ವಯಸ್ಸಾದವರು, ಗಭಿರಣಿ, ಮಥುಮೇಹ, ದಮ್ಮು ಇತ್ಯಾದಿ ಹೋಗಗಳಿಂದ ಬಳಲುತ್ತಿರುವವರು, ಕೆಮ್ಮಿನ ಜೊತೆ ಉಸಿರಾಟದ ತೊಂದರೆ, ತೀವ್ರವಾದ ಜ್ಬರ, ಎದೆ ನೋವು ಅಥವಾ ಎರಡು ವಾರಗಳಿಗಿಂತ ಹೆಚ್ಚಿನ ಅವಧಿಯ ಕೆಮ್ಮಿನ ಜೊತೆ ರಕ್ತ ಮಿಶ್ರಿತ ಕಫ, ಶೂಕ ಕಡಿಮೆಯಾಗುವುದು, ಜ್ಬರ, ಹಸಿವಾಗದಿರುವುದು ಮುಂತಾದ ಸಮಸ್ಯೆಗಳು ಕಂಡುಬಂದಲ್ಲಿ, ಹೆಚ್ಚಿನ ಚಿಕಿತ್ಸೆಗಾಗಿ ತಜ್ಜಾವ್ಯೇದ್ಯರ ಸಲಹೆಯನ್ನು ಪಡೆಯಬೇಕು.



ವಾಸಾ

3.3 ಜ್ಬರ

ಸ್ವಲ್ಪ ಪ್ರಮಾಣದ ನೆಗಡಿ, ಮೈ ಕ್ಕೆ ನೋವು ಹೊಂದಿರುವ ಸಾಮಾನ್ಯ ಜ್ಬರದಲ್ಲಿ (100°F) ಮಾತ್ರ ಮನೆ ಮದ್ದನ್ನು ಉಪಯೋಗಿಸಬೇಕು. ದೇಹದ ಉಪಷ್ಟಿ ಇದಕ್ಕಿಂತ ಹೆಚ್ಚಾದಲ್ಲಿ ಅಥವಾ ಉಸಿರಾಟದ ತೊಂದರೆ, ತೀವ್ರವಾದ ತಲೆನೋವು, ವಾಂತಿ, ಭೇದ, ಹೊಟ್ಟಿ ನೋವು, ಮೂಳೆ ತಪ್ಪುವುದು ಅಥವಾ ಎರಡು ದಿನಗಳಿಗಿಂತ ಹೆಚ್ಚಿನ ಅವಧಿಯವರೆಗೆ ಜ್ಬರ ಕಂಡು ಬಂದಲ್ಲಿ ತಕ್ಷಣ ವೃದ್ಧರನ್ನು ಸಂಪರ್ಕಿಸಬೇಕು.

ಮನೆ ಮದ್ದಾಗಳು

1. 10 ಗ್ರಾಂ ಕಿರಾತತಿಕ್ತ ಎಲೆಗಳನ್ನು 2 ಲೋಟ ನೀರಿನಲ್ಲಿ 1 ಲೋಟ ಆಗುವವರೆಗೂ ಕುದಿಸಿ ದಿನಕ್ಕೆ ಎರಡು ಬಾರಿ ಕುಡಿಯಬೇಕು.

ಅಥವಾ

2. ಯಾವುದೇ ರೀತಿಯ ಜ್ಬರದಲ್ಲಿ ಜಜ್ಜಿದ ಕೊತ್ತಂಬರಿ ಬೀಜ ಅಥವಾ 50 ಗ್ರಾಂ ಅಮೃತ ಬಳ್ಳಿಯ ಬೆಂಕ್ಕನೇಯ ಕಷಾಯವನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕುಡಿಯಬೇಕು.



ಕಿರಾತ ತಿಕ್ತ

- ಜ್ಞರದೊಂದಿಗೆ ನೆಗಡಿ ಅಥವಾ ಕೆಮ್ಮುಕ್ಕೆ ಇದ್ದಲ್ಲಿ ಒಂದು ಜರುಚ ತುಳಸಿ ಎಲ್ಲೆ ಮತ್ತು ಶಂತಿ ರಸವನ್ನು ಒಂದು ಜರುಚ ಜೀನು ತುಪ್ಪದೊಂದಿಗೆ ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಸೇವಿಸಬೇಕು.
- ಮನಯಲ್ಲಿಯೇ ತಯಾರಿಸಿದ ಲಘುವಾದ ಹಾಗೂ ಬೆಂಕಣೆಯ ಆಹಾರವನ್ನು ಸೇವಿಸಬೇಕು. ಬಿಸಿ ನೀರು ಅತಿ ಉಪಯುಕ್ತ.
- ಜಡವಾದ, ಅತಿಯಾದ ಆಹಾರ ಮತ್ತು ತಣ್ಣನೆಯ ಆಹಾರವನ್ನು ಸೇವಿಸಬಾರದು.
- ಸಾಕಷ್ಟು ವಿಶ್ರಾಂತಿಯನ್ನು ಪಡೆಯಬೇಕು.



ಅಮೃತಭಳ್ಳಿ

3.4 ದಮ್ಮುಕ್ಕೆ

ಲಕ್ಷಣಗಳು

- ಉಸಿರಾಟದ ತೊಂದರೆ
- ಕೆಮ್ಮುಕ್ಕೆ
- ಉಬ್ಬಸ್
- ಎದೆಯಲ್ಲಿ ಬಿಗಿತದ ಅನುಭವ

ತಡೆಗಟ್ಟುವ ಉಪಾಯಗಳು

- ತಣ್ಣನೆಯ ಗಾಳಿ, ಧೂಳು, ಹೊಗೆ, ಕಟುವಾಸನೆ, ಮುಂತಾದ ಅಸ್ತುಮಾವನ್ನು ಹೆಚ್ಚಿಸುವ ವಸ್ತುಗಳಿಂದ ದೂರವಿರುವುದು ರೋಗವನ್ನು ತಡೆಗಟ್ಟಲು ಇರುವ ಉತ್ತಮ ಉಪಾಯ.
- ರಾತ್ರಿಯ ವೇಳೆಯಲ್ಲಿ ಲಘುವಾದ ಬೆಂಕಣೆಯ ಆಹಾರವನ್ನು ಸೇವಿಸಬೇಕು.
- ಬೆಂಕಣೆಯ ಆಹಾರ ಮತ್ತು ಪಾನೀಯಗಳನ್ನು ಸೇವಿಸಬೇಕು.
- 3 ರಿಂದ 5 ನಿಮಿಷಗಳ ವರೆಗೆ ಆವಿಯನ್ನು ತೆಗೆದುಕೊಳ್ಳುವುದು ಪ್ರಯೋಜನಕಾರಿ
- ಹೊಸರು, ಬಾಳಿಹಣ್ಣಿ, ಮಜ್ಜಿಗೆ, ಸೀಬೆಹಣ್ಣಿ, ಕರಿದ ಆಹಾರ ಪದಾರ್ಥಗಳು, ಅತ್ಯಂತ ಹುಳಿ ಇರುವ ಆಹಾರ ಪದಾರ್ಥಗಳನ್ನು ಸೇವಿಸದಿರುವುದು ಉತ್ತಮ.

- ಕಟ್ಟನಿಟಾಗಿ ಧೂಮಪಾನವನ್ನು ತ್ಯಜಿಸಬೇಕು. ಎಲ್ಲ ರೀತಿಯ ಹೊಗೆಯಿಂದ ದೂರ ಇರಬೇಕು.
- ಅಲಜ್‌ಎರ್ನ್‌ನ್ನು ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಸೇವಿಸಬಾರದು.
- ಮಾನಸಿಕ ಒತ್ತಡವು ಅಸ್ತಮಾ ತೊಂದರೆಯನ್ನು ಹೆಚ್ಚಿಸಬಹುದು.
- ಅಸ್ತಮಾವನ್ನು ತಡೆಗಟ್ಟಿಸಲ್ಲಿ ಮತ್ತು ಅದರ ಚಿಕಿತ್ಸೆಯಲ್ಲಿ, ಯೋಗ, ಪ್ರಾಣಾರ್ಥಾಮಗಳ ಅಭಾಸ ಅತ್ಯಂತ ಅವಶ್ಯಕ.
- ಅತಿ ದೇಹದ ಶೂಕ ಮತ್ತು ಬೊಜ್ಜ್ವನಿಂದ ದೂರವಿರಿ.
- ಉಸಿರಾಟದ ತೊಂದರೆ, ಎದೆಯಲ್ಲಿ ಬಿಗಿತ, ನೋವು ಕಾಣಿಸಿಕೊಂಡಲ್ಲಿ ತಕ್ಕಣ ವ್ಯೇದ್ಯರನ್ನು ಸಂಪರ್ಕಿಸಬೇಕು.



ಮನೆಮದ್ವಾಗಳು

- 3 ರಿಂದ 5 ಗ್ರಾಂ ಶಾಂತಿಕಾಯಿ (ವಿಭೀತಕಿ) ಪುಡಿಯನ್ನು ಸಮ ಪ್ರಮಾಣದ ಜೇನು ತುಪ್ಪದೊಂದಿಗೆ ದಿನಕ್ಕೆ ಎರಡು ಬಾರಿ ಸೇವಿಸಬೇಕು.
- ಬೆಳ್ಳನೆಯ ಸಾಸಿವೆ ಎಣ್ಣೆಯಲ್ಲಿ ಚಿಟಕೆ ಸೈಂಧವ ಉಪ್ಪನ್ನು ಸೇರಿಸಿ ಎದೆ ಮತ್ತು ಬೆನ್ನಿನ ಭಾಗಕ್ಕೆ ಸವರಬೇಕು.
- 5 ಗ್ರಾಂ ಕಂಟಕಾರಿ ಗಿಡದ ಬೇರಿನ ಕಷಾಯ ಅಥವಾ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸಬೇಕು.
- ನಿಧಾನವಾಗಿ, ದೀರ್ಘವಾದ ಉಸಿರನ್ನು ತೆಗೆದುಕೊಳ್ಳಲ್ಪುದು ಪ್ರಯೋಜನಕಾರಿ.



ವಿಭೀತಕಿ



ಕಂಟಕಾರಿ

3.5 ಹಸಿವಾಗದಿರುವುದು

ಮನೆಮದ್ದಗಳು

- ಬೆಳ್ಳನೆಯ ನೀರನ್ನು ಕುಡಿಯಬೇಕು.
- ಅತಿಯಾದ ಆಹಾರವನ್ನು ಸೇವಿಸದೆ ಲಘುವಾದ ಬೆಳ್ಳನೆಯ ಆಹಾರವನ್ನು ಸೇವಿಸಬೇಕು.
- ಉಂಟದ ಮೊದಲು ಚಿಕ್ಕ ತುಂಡು ಜಜ್ಜಿದ ಶುಂಠಿ, ನಿಂಬರಸ ಮತ್ತು ಸೃಂಥವ ಉಪನ್ನಿ ಸೇರಿಸಿ ತಿನ್ನಬೇಕು.
- ನೆಲ್ಲಿಕಾಯಿ ಪ್ರಾಣಿಯ ಜೊತೆ ಚಿಟಕೆ ಉಪನ್ನಿ ಸೇರಿಸಿ ಉಂಟದ ಮೊದಲು ಸೇವಿಸಬೇಕು.
- ಕತ್ತರಿಸಿದ ನಿಂಬ ಹಳ್ಳಿನ ಮೇಲೆ ಕಾಳು ಮೆಣಸಿನ ಪ್ರಾಣಿ ಮತ್ತು ಉಪನ್ನಿ ಸಿಂಪಡಿಸಿ ಆಗಾಗೆ ಸೇವಿಸುತ್ತಿರಬೇಕು.
- ಅಧ್ರ್ಯಾ ಚಮಚ ಓಮವನ್ನು ನಿಂಬರಸ ಮತ್ತು ಸೃಂಥವ ಉಪ್ಪಿನೊಂದಿಗೆ ಸೇವಿಸಬೇಕು.

ಈ ಮನೆಮದ್ದಗಳನ್ನು ಯಾವುದೇ ರೋಗದಿಂದ ಗುಣಮುಖಿರಾಗುವ ಸಂದರ್ಭದಲ್ಲಿ ಅಥವಾ ಚಿಕ್ಕನೆಯ ಜೊತೆಗೆ ಹೆಚ್ಚುವರಿಯಾಗಿ ಉಪಯೋಗಿಸಬಹುದು. ಚಿಕ್ಕನೆಯನ್ನು ನೀಡುವ ಮೊದಲು ದೀಪ್ತಕಾಲೀನ ಚಿಕ್ಕನೆ ಅಗತ್ಯವಿರುವ ಬೇರೆ ಗಂಭೀರ ರೋಗಗಳು ಇಲ್ಲದಿರುವುದನ್ನು ವಿಚಿತ ಪಡೆಸಿಕೊಳ್ಳಬೇಕು.

3.6 ಅಜೀಣಾ

- ಬೆಳ್ಳನೆಯ ನೀರನ್ನು ಕುಡಿಯಬೇಕು.
- ಆಹಾರವನ್ನು ಅತಿಯಾಗಿ ಸೇವಿಸದೆ ಬೆಳ್ಳನೆಯ ಮತ್ತು ಲಘು ಆಹಾರವನ್ನು ನಿಯಮಿತವಾಗಿ ಸೇವಿಸಬೇಕು. ಚೆನ್ನಾಗಿ ಜಗಿದು ತಿನ್ನಬೇಕು.
- ಸರಿಯಾದ ಸಮಯಕ್ಕೆ ಆಹಾರ ಸೇವನೆ.
- ಚೆನ್ನಾಗಿ, ನಿಯಮಿತವಾದ ನಿದ್ರೆಯನ್ನು ಮಾಡಬೇಕು.
- ಮಾನಸಿಕ ಒತ್ತಡ ಮತ್ತು ಉದ್ದೇಶಗಳಿಂದ ದೂರವಿರಬೇಕು.
- ಅತಿಯಾದ ಆಹಾರ, ಅತ್ಯಂತ ಖಾರ ಹೀಗಳ ಮತ್ತು ಬಿಸಿಯಾದ ಆಹಾರವನ್ನು ಸೇವಿಸಬಾರದು

ಮನೆಮದ್ವಾಗಳು

- ಸೋಂಪು, ಶುಂಥಿ, ಜೀರಿಗೆ, ಕಾಳು ಮೇಣಸು ಇವುಗಳನ್ನು ನೀರಿನಲ್ಲಿ ಕುದಿಸಿ ಕಡ್ಡಾಯವನ್ನು ಮಾಡಿ ಕುಡಿಯಬೇಕು.
- ಒಂದು ಚಮಚ (5 ಮಿ ಲೀ) ನಿಂಬೆ ರಸವನ್ನು ಸ್ಯಂಧವ ಉಪ್ಪಿನೊಂದಿಗೆ ಸೇರಿಸಿ, ಉಟ್ಟಿದ ನಂತರ ದಿನಕ್ಕೆ ಮೂರು ಬಾರಿ ಸೇವಿಸಬೇಕು.
- ಒಂದು ಚಿಟಿಕೆ ಓಮಕ್ಕೆ ಸಮಪ್ರಮಾಣದ ಇಂಗನ್ನು ಸೇರಿಸಿ ಮಜ್ಜಿಗೆ ಅಥವಾ ಬೆಳ್ಳನೆಯ ನೀರಿನೊಂದಿಗೆ ಸೇವಿಯಬೇಕು.
- ಮನೆಮದ್ವಾನ ಪ್ರಯೋಗವನ್ನು ಮಾಡುವ ಮೊದಲು ವೈಕಿಂಯು ತುರ್ತು ಚಿಕಿತ್ಸೆ ಅಗತ್ಯವಿರುವ ಯಾವುದೇ ರೋಗಗಳಿಂದ ಬಳ್ಳಲುತ್ತಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು.

3.7 ವಾಂತಿ/ವಾಕರಿಕೆ

ಮನೆ ಮದ್ವಾಗಳು

1. ಎಳ್ಳನೀರಿಗೆ ಚಿಟಿಕೆ ಏಲಕ್ಕೆ ಪ್ರುಡಿಯನ್ನು ಸೇರಿಸಿ ಕುಡಿಯಬೇಕು.
 2. ಶುಂಥಿಯಿಂದ ತಯಾರಿಸಿದ ಹಾಲು, ನೀರು ಕುಡಿಯಬೇಕು.
 3. ಮಂಡಕ್ಕಿಯನ್ನು ನೀರಿನಲ್ಲಿ ಕುದಿಸಿ ಸೇವಿಸಬಹುದು.
 4. ನಿಜಲೀಕರಣವನ್ನು (ಡಿಫ್ರೆಕ್ಯೂಲನ್) ತಪ್ಪಿಸಲು ಸಕ್ಕರೆ, ಉಪ್ಪು ಮತ್ತು ನೀರನ್ನು ಸೇರಿಸಿ ಮನೆಯಲ್ಲಿಯೇ ORS ತಯಾರಿಸುವ ವಿಧಾನ
 - ಶುದ್ಧವಾದ ನೀರು- 1 ಲೀಟರ್
 - ಸಕ್ಕರೆ- 20 ರಿಂದ 30 ಗ್ರಾಂ (6 ಚಮಚ)
 - ಉಪ್ಪು- 1 ರಿಂದ 2 ಗ್ರಾಂ (ಅರ್ಥ ಚಮಚ)
 - ಇವುಗಳನ್ನು ಸೇರಿಸಿ ಸಕ್ಕರೆ ಕರಗುವವರೆಗೆ ಮಿಶ್ರಣ ಮಾಡಬೇಕು
- ಸೂಚನೆ:** ಒಮ್ಮೆ ತಯಾರಿಸಿದ ಮಿಶ್ರಣವನ್ನು 24 ಘಂಟೆಗಳ ಬಳಿಗೆ ಉಪಯೋಗಿಸಬೇಕು.

3.8 ಅಸಿಡಿಟಿ

- ಅತಿಯಾದ ಪ್ರಮಾಣದಲ್ಲಿ ಆಹಾರವನ್ನು ಸೇವಿಸಬಾರದು. ಅತ್ಯಂತ ಹುಳಿ, ಖಾರ ಮತ್ತು ಬಿಸಿಯಾದ ಆಹಾರವನ್ನು ಸೇವಿಸಬಾರದು.
- ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಹಾನಿಕರ.

- ಜಂಕ್ ಪುಡ್ ಮತ್ತು ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಅಶಿಯಾಗಿ ಸೇವಿಸಬಾರದು.
- ಹೆಚ್ಚು ಹೊತ್ತು ಬಾಯಾರಿಕೆ ಮತ್ತು ಹಸಿವೆಯಿಂದ ಇರಬಾರದು.
- ಮದ್ದಪಾನ ಮತ್ತು ಧೋಮಾಪಾನಗಳಿಂದ ದೂರವಿರಬೇಕು.
- ಸರಿಯಾದ ಸಮಯದಲ್ಲಿ ನಿಯಮಿತವಾಗಿ ನಿದ್ರೆಯನ್ನು ಮಾಡಬೇಕು.
- ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು.
- ಮಾನಸಿಕ ಉದ್ದೇಶಗ ಮತ್ತು ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬೇಕು.
- ಖಾಲಿ ಹೊಟ್ಟೆಯಲ್ಲಿ 3 ರಿಂದ 5 ಗ್ರಾಂ ನೆಲ್ಲಿಕಾಯಿ ಪ್ರದಿಯನ್ನು ಸೇವಿಸಬೇಕು
- ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಸೇವಿಸಬಹುದು.
- ಭಾಳೆದಿಂಡಿನ ರಸವನ್ನು ಸೇವಿಸಬಹುದು.
- 3 ರಿಂದ 5 ಗ್ರಾಂ ಜ್ಯೇಷ್ಠಮಧು ಚೊಣವನ್ನು ಹಾಲು ಅಥವಾ ನೀರನೊಂದಿಗೆ ಸೇವಿಸಬೇಕು. ಅಥವಾ
- ಗುಲಾಬಿ ಹೂವಿನ ದಳದ ಕಲ್ಪವನ್ನು ತಣ್ಣನೆಯ ಹಾಲು ಅಥವಾ ನೀರನೊಂದಿಗೆ ಸೇವಿಸಬೇಕು.
- ರೋಗಿಯು ಹೊಟ್ಟೆ ನೋವು, ರಕ್ತ ವಾಂತಿ ಮುಂತಾದ ಲಕ್ಷಣಗಳನ್ನು ಹೊಂದಿದ್ದಲ್ಲಿ ಕೂಡಲೇ ಹೆಚ್ಚಿನ ತಪಾಸಣೆಗೆ ಒಳಪಟ್ಟು ಚಿಕಿತ್ಸೆಯನ್ನು ಪಡೆಯಬೇಕು.



ಭಾಳೆದಿಂಡು



ಗುಲಾಬಿ

3.9 ಮಲಬಢತೆ

ಲಕ್ಷಣಗಳು

- ಅನಿಯಮಿತ ಮಲ ವಿಸರ್જನೆ (ವಾರದಲ್ಲಿ ಮೂರು ಭಾರಿಗಿಂತ ಕಡಿಮೆ)
- ಕರಿಣವಾದ ಮಲ ವಿಸರ್జನೆ

- ಮಲ ವಿಸರ್ವನೆಯ ಸಮಯದಲ್ಲಿ ಅನಗತ್ಯವಾಗಿ ಕಷ್ಟಪಡುವುದು
- ಹೊಟ್ಟೆ ಭಾರವಾದ ಅನುಭವ
- ಹಸಿವಾಗದಿರುವುದು

ತಡೆಗಟ್ಟುವ ಉಪಾಯಗಳು

- ಬೆಳಿಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ರಾಸ್ ಬೆಂಕ್ಸ್‌ನೆಯ ನೀರನ್ನು ಕುಡಿಯುವುದು.
- ಅತಿ ಮೂಲೆಯುಕ್ತ ಆಹಾರ ದ್ರವ್ಯಗಳನ್ನು ತ್ಯಜಿಸಬೇಕು.
- ಸಾಕಷ್ಟು ಪ್ರಮಾಣದಲ್ಲಿ ದ್ರವ ಪದಾರ್ಥಗಳನ್ನು ಸೇವಿಸಬೇಕು.
- ಸಾಕಷ್ಟು ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು.
- ಅಕ್ಕೆ, ಗೋಧಿ ಮುಂತಾದ ಧಾನ್ಯಗಳು ಮತ್ತು ಹೆಸರು ಕಾಳಿನಂತಹ ದ್ವಿದಳ ಧಾನ್ಯಗಳನ್ನು ಸೇವಿಸಬೇಕು.



ಹೆಸರುಕಾಳು

ಮನೆ ಮದ್ದಗಳು

- ಮೂರಿಂದ ಇದು ಗ್ರಾಂ ತ್ರಿಫಲಾ ಚೊಣಿವನ್ನು ಬೆಂಕ್ಸ್‌ನೆಯ ನೀರಿನೊಂದಿಗೆ ರಾಶಿ ಮಲಗುವ ಸಮಯದಲ್ಲಿ ಸೇವಿಸಬೇಕು. ಅಥವಾ
- 10 ಮಿ. ಲೀ ಹರಳೆಣ್ಣೆಯನ್ನು ಬೆಂಕ್ಸ್‌ನೆಯ ಹಾಲು ಅಥವಾ ನೀರಿನೊಂದಿಗೆ ರಾಶಿ ಮಲಗುವಾಗ ಸೇವಿಸಬೇಕು.
- 5 ಗ್ರಾಂ ಇಸಬ್ ಗೋಲ್ ಬೆಂಕ್ಸ್‌ನೆಯ ನೀರು ಅಥವಾ ಹಾಲಿನೊಂದಿಗೆ ಸೇವಿಸಬೇಕು.
- ನಿಯಮಿತವಾಗಿ ಒಣ ದ್ರಾಕ್ಷೆಯನ್ನು ಸೇವಿಸಬೇಕು.
- ಗುಲಾಬಿ ದಳದ ಕೆಲ್ಕವನ್ನು ಹಾಲು ಅಥವಾ ನೀರಿನೊಂದಿಗೆ ಸೇವಿಸಬೇಕು
- ಸಾಕಷ್ಟು ಪ್ರಮಾಣದಲ್ಲಿ ನೀರಿನ ಸೇವನೆ, ಹೆಸರು ಕಾಳು, ಕೆಂಪು ಅಕ್ಕೆ, ದಲಿಯಾ ಮುಂತಾದವುಗಳ ಸೇವನೆಯು ಉಪಯೋಗಕಾರಿ.



ಒಣ ದ್ರಾಕ್ಷೆ

- ದೃಷ್ಟಿಕವಾಗಿ ಕ್ರಿಯಾಶೀಲರಾಗಿರುವುದು ಕೂಡ ಅವಶ್ಯಕ.

ಮೂರು ದಿನಗಳಿಗಂತಹ ಹೆಚ್ಚಿನ ಕಾಲ ಮಲವಿಸರ್જನೆ ಆಗದಿರುವ ಸಂದರ್ಭದಲ್ಲಿ, ವೈದ್ಯರ ಜೊತೆ ಸಮಾಲೋಚಿಸುವುದು ಅವಶ್ಯಕ. ಇಂತಹ ಸಂದರ್ಭದಲ್ಲಿ ಮನಸ್ಮಿಧಿನ ಉಪಯೋಗವನ್ನು ಮಾಡಬಾರದು.

3.10 ಮೂಲವ್ಯಾಧಿ/ಫಿಶರ್

1. ಮಸಾಲೆಯುಕ್ತ ಆಹಾರ ಪದಾರ್ಥಗಳಿಂದ ದೂರವಿರಬೇಕು ಮತ್ತು ಅತಿಯಾದ ಆಹಾರ ಸೇವನೆಯನ್ನು ಮಾಡಬಾರದು. ಇಡಿಯಾದ ಹೆಸರು ಕಾಳು, ಕೆಂಪು ಅಕ್ಕಿ, ದಲಿಯಾ ಮುಂತಾದವುಗಳ ಸೇವನೆಯು ಉಪಯೋಗಕಾರಿ.
2. 3-5 ಗ್ರಾಂ ಶ್ರೀಪಲಾ ಚೊಣಿ ಅಥವಾ ನೆಲ್ಲಿಕಾಯಿ ಪ್ರಡಿಂಬನ್ನು ಬೆಂಟ್‌ನೆಂಬ ನೀರಿನೊಂದಿಗೆ ಸೇವಿಸಬೇಕು. ಇದು ಸುಗಮವಾಗಿ ಮಲ ವಿಸರ್ಜನೆಗೆ ಸಹಕಾರಿ.
3. ಒಂದರಿಂದ 2 ಚಮಚ ಗುಲಾಬಿ ದಳದ ಕಲ್ಲು ಸೇವಿಸಬೇಕು.
4. ರಕ್ತಸೂಪ ಇಡ್ಲಿ ನಾಚಿಕೆ ಮುಳ್ಳನ ಗಿಡದ ರಸವನ್ನು ಸೇವಿಸಬೇಕು.
5. ಯಾವುದಾದರೂ ಎಣ್ಣೆಯನ್ನು ಮಲದ್ವಾರಕ್ಕೆ ಹಚ್ಚಿದ ನಂತರ ಬೆಂಟ್‌ನೆಯ ನೀರು ಅಥವಾ ಶ್ರೀಪಲಾ, ನಾಚಿಕೆಮುಳ್ಳ, ಅಶ್ವತ್ಥ ಮರದ ತೊಗಟೆ, ಅತ್ಯಿಮರದ ತೊಗಟೆ ಇವುಗಳ ಕಷಾಯದಲ್ಲಿ ಕುಳಿತುಕೊಳ್ಳುವುದು (sitzbath) ಸಹಾಯಕಾರಿ.



ನಾಚಿಕೆಮುಳ್ಳ

3.11 ಅತಿಸಾರ/ಫೇದಿ

ಲಕ್ಷಣಗಳು

- ಆಗಾಗ್ನಿ ಮಲ ವಿಸರ್ಜನೆ
- ಹೊಣ್ಣಿನೋವು

- ದೇಹದಿಂದ ಅತಿಯಾದ ನೀರಿನ ಅಂಶದ ನಪ್ಪು, ನಿರಂತರವಾದ ಅತಿಸಾರವು ನಿಜಲೀಕರಣವನ್ನು (ವಿಶೇಷವಾಗಿ ಮಕ್ಕಳಲ್ಲಿ) ಉಂಟುಮಾಡಬಹುದು. ಇದರ ಲಕ್ಷಣಗಳು ಈ ಕೆಳಗಿನಂತಿವೆ

ತೀವ್ರ ಪ್ರಮಾಣದ ನಿಜಲೀಕರಣದ ಲಕ್ಷಣಗಳು	ಕಡಿಮೆ ಪ್ರಮಾಣದ ನಿಜಲೀಕರಣದ ಲಕ್ಷಣಗಳು
○ ಕಡಿಮೆ ಪ್ರಮಾಣದ ಮೂತ್ರ ವಿಸರ್જನನೆ ಅಥವಾ ಕಡು ಹಳದಿ ಬಣ್ಣದ ಮೂತ್ರ ವಿಸರ್జನನೆ	○ ಅತಿಯಾದ ಬಾಯಾರಿಕೆ
○ ಅತಿಯಾಗಿ ಒಣಿದ ಚರ್ಮ	○ ಬಾಯಿ ಒಣಗುವುದು
○ ತಲೆ ತಿರುಗುವುದು	○ ಕಂದು ಬಣ್ಣದ ಮೂತ್ರ ವಿಸರ್జನನೆ
○ ತೀವ್ರವಾದ ಎದೆ ಬಡಿತ	○ ಕಡಿಮೆ ಪ್ರಮಾಣದ ಮೂತ್ರ ವಿಸರ್జನನೆ
○ ವೇಗವಾದ ಉಸಿರಾಟ	○ ಶುಷ್ಕ, ಶೀತಲ ಚರ್ಮ
○ ತೂಕಡಿಕೆ, ನಿಶ್ಚಯ	○ ತಲೆನೋಽವು
○ ಮನಸ್ಸಿನಲ್ಲಿ ಗೊಂದಲ, ಕಿರಿಕಿರಿ	○ ಸಾಂಯು ಸೇಳಿತ
○ ಮೂಳೆ ಹೋಗುವುದು	

ತೀವ್ರ ಪ್ರಮಾಣದ ನಿಜಲೀಕರಣದ ಲಕ್ಷಣಗಳು ಕಂಡುಬಂದಲ್ಲಿ ತುರಾಗಿ ಆಸ್ತಿಗೆ ಸೇರಿಸಬೇಕು.

ತಡೆಗಟ್ಟಿವ ಉಪಾಯಗಳು

- ನೀರು / ಎಳನೀರು / ಮಜ್ಜಿಗೆ / ಶರಬತ್ತು / ಗಂಜಿ ಮುಂತಾದ ದ್ರವ ಪದಾರ್ಥಗಳ ಸೇವನೆಯನ್ನು ಹೆಚ್ಚಿಸಬೇಕು.
- ಸ್ವಷ್ಟಿಯನ್ನು ಕಾಪಾಡಬೇಕು. ಉಣಿ ಮಾಡುವ ಮೊದಲು ಮತ್ತು ತೌಜದ ನಂತರ ಕ್ಯಾಗಳನ್ನು ನೀರು ಮತ್ತು ಸೋಣಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು
- ಕುಡಿಯಲು ಸ್ವಷ್ಟವಾದ, ಕುಡಿಸಿದ ನೀರನ್ನು ಬಳಸಬೇಕು.

ಮನೆಮದ್ವಾಗಳು

- ORS ಸೇವಿಸುವುದು. (ಸಕ್ಕರೆ, ಉಪ್ಪು ಮತ್ತು ನೀರನ್ನು ಒಳಗೊಂಡಿ ಮನೆಯಲ್ಲಿಯೇ ORS ತಯಾರಿಸುವ ವಿಧಾನವನ್ನು ಕ್ರ. ಸಂ 3.7ರಲ್ಲಿ ನೀಡಲಾಗಿದೆ.)
- 5 ರಿಂದ 10 ಗ್ರಾಂ ದಾಳಿಂಬೆ ಹಣ್ಣಿನ ಸಿಪ್ಪೆಯ ಪ್ರಾಣಿಯನ್ನು ಜೇನು ತುಪ್ಪದೊಂದಿಗೆ ದಿನಕ್ಕೆ 4 ಬಾರಿ ಸೇವಿಸಬೇಕು.
- ಒಂದು ಚೆಮುಚ ಹುರಿದ ಜೀರಿಗೆ ಪ್ರಾಣಿ ಅಥವಾ ಹಿಪ್ಪಲಿ ಅಥವಾ ಒಣ ಶುಂಠ ಪ್ರಾಣಿಯನ್ನು ಒಂದು ಲೀಟರ್ ಮಜ್ಜಿಗೆಯಲ್ಲಿ ಬೆರೆಸಿ 4 ಸಮಭಾಗಗಳಾಗಿ ವಿಂಗಡಿಸಬೇಕು ಮತ್ತು ಪ್ರತಿ ಭಾಗವನ್ನು 6 ಫಂಟೆಗಳ ಅವಧಿಯಲ್ಲಿ ನೀಡಬೇಕು.
- ಬಿಲ್ವದ ಹಣ್ಣಿನ ತಿರುಳಿನ ಸೇವನೆಯು ಉಪಯೋಗಕಾರಿ.

3.12 ರಕ್ತಹೀನತೆ/ಅನೀಮಿಯಾ

ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯು ರಕ್ತಹೀನತೆಯ ಸಾಮಾನ್ಯ ಕಾರಣವಾಗಿದ್ದು ಇದನ್ನು ಸುಲಭವಾದ ಉಪಾಯಗಳ ಮೂಲಕ ತಡೆಗಟ್ಟಬಹುದು ಮತ್ತು ಸರಿ ಪಡಿಸಬಹುದು.

ಲಕ್ಷಣಗಳು

- ಬಿಳುಪಾದ ಕಣ್ಣಿಗಳು/ಮುವಿ/ನಾಲಿಗೆ ಅಥವಾ ಒಸಡುಗಳು.
- ಸುಸು/ಆಯಾಸ

ತಡೆಗಟ್ಟಿವ ಉಪಾಯಗಳು

- ಪಾಲಕ್, ಕೊಮ್ಮೆಗಿಡ/ಪುನರ್ನಾವ, ನುಗ್ಗೆ ಸೊಪ್ಪು ಮುಂತಾದ ಹಸಿರು ತರಕಾರಿಗಳು ಮತ್ತು ನೆಲ್ಲಿಕಾಯಿ, ದಾಳಿಂಬೆ, ಒಣ ದ್ರಾಕ್ಷ, ವಿಜೂರ ಮುಂತಾದ ಹಣ್ಣಿಗಳನ್ನು ಸೇವಿಸಬೇಕು.
- ಆಹಾರ ತಯಾರಿಸಲು ಕಬ್ಬಿಣದ ಪಾತ್ರೆಗಳಿಗೆ ಆದೃತೆ ನೀಡಬೇಕು.
- ಸಕ್ಕರೆಯ ಬದಲು ಬೆಲ್ಲವನ್ನು ಉಪಯೋಗಿಸಬೇಕು.



ಪಾಲಕ್ ಸೊಪ್ಪು

- ಚೆನ್ನಾಗಿ ಆಹಾರವನ್ನು ಸೇವಿಸಬೇಕು, ಧಾನ್ಯಗಳು, ಮೊಳಕೆ ಬರಿಸಿದ ಕಾಳುಗಳು, ತಾಜಾ ಹಣ್ಣಗಳು ಮತ್ತು ತಾಜಾ ತರಕಾರಿಗಳನ್ನು ಬಳಸಬೇಕು.
- ಹಾಲು, ಮೀನು, ಮೊಟ್ಟೆ, ದ್ವಿದಳ ಧಾನ್ಯಗಳು ಮತ್ತು ರಾಗಿಯನ್ನು ಸೇವಿಸಬೇಕು.
- ಜಂತು ಮಳುವಿಗೆ ನಿಯಮಿತವಾಗಿ ಜಿಪ್ಪಧವನ್ನು ಸೇವಿಸಬೇಕು.

ಮನೆಮದ್ದಗಳು

- 2 ಚಮಚ ನೆಲ್ಲಿಕಾಯಿ ರಸಕ್ಕೆ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ 2 ಬಾರಿ ಸೇವಿಸಬೇಕು.
- ಕ್ಯಾರೆಟ್, ಬೀಟ್ ರೋಟ್ ಮುಂತಾದವುಗಳು ಸೂಪ್ ಮಾಡಿ ಸೇವಿಸಬಹುದು.
- ನಿಯಮಿತವಾಗಿ ಖಿಜೂರ, ಬೆಲ್ಲ ಮತ್ತು ನುಗ್ಗೆ ಎಲೆಗಳ ಉಪಯೋಗವನ್ನು ಮಾಡಬೇಕು.
- ರಕ್ತಸ್ತಾವಯುಕ್ತ ಮೂಲವ್ಯಾಧಿ, ಅತಿಯಾದ ಖಂತುಸ್ತಾವದಂತಹ ಸಂದರ್ಭಗಳಲ್ಲಿ ಅಥವಾ ರ್ಯಾಂಕ್ ಪ್ರಾಯದಲ್ಲಿ ನಿರ್ದಿಷ್ಟ ಕಾರಣಗಳಿಲ್ಲದ ದೀರ್ಘಕಾಲೀನ ರಕ್ತಹಿನತೆಯ ಸ್ಥಿತಿಯಲ್ಲಿ ತಜ್ಞ ವ್ಯೇದ್ಯರ ಸಲಹೆಯನ್ನು ಪಡೆಯುವುದು ಸೂಕ್ತ.
- ಅತಿಯಾದ ಮುಖಿ ಬಿಳಿಚು, ಉಸಿರಾಟದ ತೊಂದರೆ, ಎದೆಬಡಿತಗಳಂತಹ ತೊಂದರೆಗಳು ಇದ್ದಲ್ಲಿ ಕೂಡಲೇ ವ್ಯೇದ್ಯರನ್ನು ಕಾಣಬೇಕು.
- ಈ ಮೇಲೆ ಹೇಳಿರುವ ಉಪಾಯಗಳಿಗೆ ಅಥವಾ ಸಾಮಾನ್ಯ ಚಿಕಿತ್ಸೆಗಳಿಗೆ ರೋಗಿಯು ಸ್ವಂದಿಸದಿದ್ದಲ್ಲಿ ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸಾಗಿ ವ್ಯೇದ್ಯರನ್ನು ಸಂಪರ್ಕಿಸಬೇಕು.



ಗಜ್ಜರಿ



ಬೀಟ್‌ರೋಟ್



ನುಗ್ಗೆಸೂಪ್ಪು

3.13 ಮೂತ್ರದ ಸೋಂಕು

ಲಕ್ಷಣಗಳು

- ಸ್ವಲ್ಪ ಪ್ರಮಾಣದ ಮೂತ್ರವಿಸಜ್ಞನೆ, ಸ್ವಲ್ಪ ಪ್ರಮಾಣದ ಮೂತ್ರ ವಿಸಜ್ಞನೆ
- ಮೂತ್ರ ವಿಸಜ್ಞನೆಯ ಸಂದರ್ಭದಲ್ಲಿ ನೋವು ಮತ್ತು ಉರಿ
- ವಾಸನೆಯುಕ್ತ ಮೂತ್ರವಿಸಜ್ಞನೆ
- ಮೂತ್ರದ ಬಣ್ಣದಲ್ಲಿ ಬದಲಾವಣೆ
- ಕಿಂಬಳೆಯಲ್ಲಿ ನೋವು
- ವುಹಿಳೆಂಪುರಲ್ಲಿ ವುರೂತ್ರನಾಳದ ಸೋಂಕು ಬಹಳ ಸಾಮಾನ್ಯವಾಗಿ ಕಂಡುಬರುತ್ತದೆ.



ನೆಗ್ಗನಮುಳ್ಳು

ತಡೆಗಟ್ಟುವ ಉಪಾಯಗಳು

- ದಿನಕ್ಕೆ ಕನಿಷ್ಠ 10 ರಿಂದ 12 ಲೋಟು ನೀರನ್ನು ಕುಡಿಯಬೇಕು.
- ಹೆಚ್ಚು ಬಿಸಿಲಿನ ಮತ್ತು ಆದ್ರ್ಯ ವಾತಾವರಣದಲ್ಲಿ ಹೆಚ್ಚಿನ ನೀರನ್ನು ಕುಡಿಯಬೇಕು.
- ಎಳನೀರನ್ನು ಸೇವಿಸಬಹುದು.
- 2 ಚಮಚ ಅಶ್ವತ್ಥ ಮರದ ತೊಗಟೆಯ ರಸವನ್ನು ಸೇವಿಸಬೇಕು.
- ಮತ್ತುಸ್ತಾವದ ಸಮಯದಲ್ಲಿ ಶುಭ್ರವಾದ ಒಳ ಉದುಪು ಮತ್ತು ಉಡುಪುಗಳನ್ನು ಧರಿಸಬೇಕು.
- ಅಳಿ ಹೆಚ್ಚಿನ ಮಸಾಲೆಯುಕ್ತ ಮತ್ತು ಎಣ್ಣೆಯ ಪದಾರ್ಥಗಳನ್ನು ಸೇವಿಸಬಾರದು.



ಮನೆಮದ್ವಾಗಳು

1. ಎರಡು ಚಮಚ (10 ಗ್ರಾಂ) ಕೊತ್ತಂಬರಿ ಬೀಜದ ಪ್ರತಿಯನ್ನು ಒಂದು ಲೋಟಿ ಬೆಳ್ಳನೆಯ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಸೋಸಿ ಕುಡಿಯಬೇಕು.
2. ಕೊಮ್ಮೆ ಗಿಡ/ಪುನರ್ವಾಗಿ ಗಿಡದ ಎಲೆಗಳ ರಸ ಅಥವಾ ಪ್ರತಿಯನ್ನು ನೀರಿನೊಂದಿಗೆ ಸೇವಿಸಬೇಕು.



ಮನರ್ವಾ

ಅಥವಾ

ನೆಗ್ಗಿನ ಮುಳ್ಳಿನ ಕಷಾಯವನ್ನು ಸೇವಿಸಬೇಕು.

3. ನೇರಳೆ/ಅಷ್ಟಾ/ಅತಿ ಮರದ ತೊಗಟೆಯ ಕಷಾಯವನ್ನು ಸೇವಿಸಬೇಕು.
4. ಸಾಕಷ್ಟು ಪ್ರಮಾಣದಲ್ಲಿ ದ್ರವ ಪದಾರ್ಥಗಳನ್ನು ಸೇವಿಸಬೇಕು (ಸಾಮಾನ್ಯಕ್ಕಿಂತ 2 ಲೀಟರ್ ಹೆಚ್ಚು).
5. ಕನಿಷ್ಠ 2 ಲೀಟರ್ ಹೆಚ್ಚುವರಿ ನೀರು ಕುಡಿಯುವುದು, ಎಳನೀರನ್ನು ಸೇವಿಸಬಹುದು. ಈ ಮನೆಮದ್ವಾಗಳನ್ನು ದೀರ್ಘಕಾಲೀನ ಮತ್ತು ಮತ್ತೆ ಮತ್ತೆ ಬರುವ ಮೂತ್ರ ಸಂಬಂಧಿ ತೊಂದರೆಗಳಲ್ಲಿ ಹೇಳಲಾಗಿದೆ. ತೀವ್ರವಾದ ತೊಂದರೆಗಳು ಕಂಡುಬಂದಲ್ಲಿ ಅಥವಾ ವ್ಯಕ್ತಿಯ ಸಕ್ಕರೆ ಕಾಯಿಲೆ, ಮೂತ್ರಾಶಯದ ಕಲ್ಲು, ಮುಂತಾದ ಸಮಸ್ಯೆಗಳನ್ನು ಹೊಂದಿದ್ದಲ್ಲಿ ಸಂಬಂಧಪಟ್ಟ ತೊಂದರೆಗಳಿಗೆ ಚಿಕಿತ್ಸೆಯನ್ನು ಪಡೆಯಬೇಕು ಅಥವಾ ತಜ್ಜ್ವರ್ಯಾದ್ಯರ ಸಲಹೆಯನ್ನು ಪಡೆಯಬೇಕು.

3.14 ಕಣ್ಣಿನ ಆರ್ಥಿಕ

ಲಕ್ಷಣಗಳು

- ಕಣ್ಣಿಗಳು ಕೆಂಪಾಗುವುದು
- ಕಣ್ಣಿಗಳಲ್ಲಿ ಶುರಿಕೆ
- ಕಣ್ಣಿಗಳಲ್ಲಿ ನೀರು ಬರುವುದು
- ಕಣ್ಣಿಗಳ ಸುತ್ತಲೂ ಕಪ್ಪಾಗುವುದು
- ಕಣ್ಣಿಗಳಲ್ಲಿ ಬಳಲಿಕೆಯ ಅನುಭವ



ಕುಮಾರಿ

ತಡೆಗಟ್ಟುವ ಉಪಾಯಗಳು

- ಮಂದ ಬೆಳಕಿನಲ್ಲಿ ಓದಬಾರದು ಮತ್ತು ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್ ಅಥವಾ ಟಿ.ವಿ. ಯ ಬಳಕೆಯನ್ನು ಕಡಿಮೆ ಮಾಡುವುದು.
- ವೇಗವಾಗಿ ಕಣ್ಣ ಮಿಟುಕಿಸುವುದರ ಮೂಲಕ ಅಥವಾ ದೂರದವರೆಗೆ ಸೋಡುವುದರ ಮೂಲಕ ಕಣ್ಣಗಳಿಗೆ ಪ್ರತಿ 20 ನಿಮಿಷಗಳಿಗೂ ಮೈ ವಿಶ್ರಾಂತಿಯನ್ನು ನೀಡಬೇಕು.
- ಹೊರಗಿನಿಂದ ಬಂದ ನಂತರ ಕಣ್ಣಗಳನ್ನು ತಡ್ಡಿರಿನಿಂದ ಸ್ವಚ್ಚಗೊಳಿಸಬೇಕು.
- ದಾಳಿಂಬೆ, ಕ್ಯಾರೆಟ್, ಜೆನುತುಪ್ಪ, ಬೆಲ್ಲ, ಹಸಿರು ತರಕಾರಿಗಳು, ಪಪ್ಪಾಯಿ ಮುಂತಾದವುಗಳನ್ನು ಆಹಾರದಲ್ಲಿ ಸೇವಿಸಬೇಕು.
- ಮೀನು, ಮೊಟ್ಟೆ ಹಾಲಿನ ಸೇವನೆಯು ಸಹಾಯಕಾರಿ.



ಪಪ್ಪಾಯಿ

ಮನೆಮದ್ದುಗಳು

- ಸೌತೆಕಾಯಿಯ ತುಂಡುಗಳನ್ನು ಕಟ್ಟಿನ ಮೇಲೆ ಇರಿಸಿಕೊಳ್ಳುವುದು.
- ರೋಸ್ ವಾಟರ್ ಅಥವಾ ಬೆಂಕ್ಸನೆಯ ನೀರಿನಲ್ಲಿ ಅದ್ದಿದ ಹತ್ತಿಯ ಉಂಡೆಗಳನ್ನು ಕಟ್ಟಿನ ಮೇಲೆ ಇರಿಸಿಕೊಳ್ಳಬಹುದು.
- ಕಣ್ಣಗಳ ಉರಿ ಇಡ್ಡಲ್ಲಿ ಅಥವಾ ಕಣ್ಣಗಳು ಕೆಂಪಾಗಿದ್ದಲ್ಲಿ ಕಾಂಗ್ರೆಸ್ ಗಿಡದ (*Chromolaena odorata*) ಎಲೆ ಮತ್ತು ಹೊವುಗಳನ್ನು ನೀರಿನಲ್ಲಿ ಕುದಿಸಿ, ಸೋಸಿ ಕಣ್ಣಗಳನ್ನು ತೊಳೆದುಕೊಳ್ಳಬೇಕು.
- ತುಪ್ಪದಲ್ಲಿ ಹುರಿದ ನುಗ್ಗೆ ಗಿಡದ ಕೋಮಲ ಎಲೆಗಳು ಕಟ್ಟಿನ ಆರೋಗ್ಯಕ್ಕೆ ಪ್ರಯೋಜನಕಾರಿ.

3.15 ಸನ್ಯಾಸ್‌ಕ್ರಿಸ್ಟ್ (ಬಿಂಬಿಲಿನ ಆಫಾತ್)

ಲಕ್ಷಣಗಳು

- ಅಂಗ್ರೇ ಮತ್ತು ಕಾಲುಗಳಲ್ಲಿ ಉರಿ
- ಬಿಸಿಯಾದ ಮತ್ತು ಒಣಗಿದ ಚರ್ಮ

- ತೀವ್ರವಾದ ಎದೆಬಡಿತ
- ಮಾಂಸವಿಂಡಗಳಲ್ಲಿ ದೌಬ್ರಹ್ಮ ಮತ್ತು ಸೇಳಿತ
- ವೇಗವಾದ ಉಸಿರಾಟ
- ಅತಿಯಾದ ಬಾಯಾರಿಕೆ
- ದೌಬ್ರಹ್ಮ
- ತೀವ್ರವಾದ ಜ್ಞರ ಮತ್ತು ಕೆಲಪೊಮ್ಮೆ ವಾಂತಿ
- ತಲೆಸುತ್ತು
- ನಿರಂತರವಾಗಿ ಸೂರ್ಯನ ಸಂಪರ್ಕದಲ್ಲಿರುವ ಮಕ್ಕಳು, ಹಿರಿಯರು, ರೋಗಿಗಳು, ಕಾರ್ಮಿಕರು ಮತ್ತು ಶ್ರೀಡಾಪಟುಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.

ತಡೆಗಟ್ಟುವ ಉಪಾಯಗಳು

- ಬೆಳಗ್ಗೆ 11 ರಿಂದ ಸಂಚೆ 5 ಘಂಟೆಯವರೆಗಿನ ಸೂರ್ಯನ ತಾಪದಿಂದ ದೂರವಿರಬೇಕು.
- ತಲೆಯನ್ನು ಮುಚ್ಚಿಕೊಳ್ಳಲು ಕ್ಷಾಪ್ ಅಥವಾ ಕೊಡೆಯನ್ನು ಬಳಸಬೇಕು.
- ಮನೆಯಿಂದ ಹೊರಗೆ ಹೋಗುವಾಗ ಉದ್ದನೆಯ ತೋಳಿನ ಹತ್ತಿಯ ಬಟ್ಟೆಗಳನ್ನು ಧರಿಸಬೇಕು.
- ಬಿಗಿಯಾದ ಮತ್ತು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು.
- ಮಧ್ಯಾಹ್ನದ ಬಿಸಿಲಿನಲ್ಲಿ ಹೆಚ್ಚಿನ ದೃಷ್ಟಿಕ ಶ್ರಮವನ್ನು ತಪ್ಪಿಸಬೇಕು.
- ಪ್ರತಿದಿನ ಕನಿಷ್ಠ 2 ರಿಂದ 4 ಲೀಟರ್ ನೀರು ಕುಡಿಯಬೇಕು.
- ಬಿಲ್ಲುದ ಹಣ್ಣಿನ ರಸವನ್ನು ಸೇವಿಸಬೇಕು.
- ಮಜ್ಜಿಗೆಯನ್ನು ಕುಡಿಯಬೇಕು.
- ಮಾವಿನ ಕಾಯಿಯನ್ನು ಹದವಾದ ಬೆಂಕಿಯಲ್ಲಿ ಕುಡಿಸಿ ಹೇಸ್ಟ್ ತಯಾರಿಸಿ, 16 ಪಟ್ಟು ನೀರಿನಲ್ಲಿ ಕರಗಿಸಿ ಅದಕ್ಕೆ ಕಾಳು ಮೇಳಿಸಿನ ಪ್ರಡಿ, ಎಲಕ್ಕಿ, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ ಕುಡಿಯಬೇಕು.

- ಪುಡೀನ ಎಲೆಗಳನ್ನು ಸೇರಿಸಿರುವ ನಿಂಬೆ ಹಣ್ಣಿನ ಶರಬತ್ತು ಕೂಡಾ ಸಹಾಯಕಾರಿ.
- ಚಹಾ/ಕಾಫಿ/ಕಾರ್ಬೋನೇಚೆಡ್ ಪಾನೀಯಗಳು/ಮದ್ಯವನ್ನು ಸೇವಿಸಬಾರದು.
- ತರಕಾರಿಗಳು ಮತ್ತು ಹಣ್ಣಗಳನ್ನು ಸೇವಿಸಬೇಕು.
- ಎಣ್ಣೆಯಲ್ಲಿ ಕರಿದ ಅಥವಾ ಕೊಬ್ಬಿನ ಅಂಶವಿರುವ ಆಹಾರವನ್ನು ಕಡಿಮೆ ಮಾಡಿ.
- ಸರಿಯಾದ ಮೂತ್ರದ ಪ್ರಮಾಣವನ್ನು ಕಾಪಾಡಿಕೊಳ್ಳಲು ಸಾಕಷ್ಟು ದ್ರವ ಪದಾರ್ಥಗಳನ್ನು ಸೇವಿಸಬೇಕು.
- ಯಾವುದೇ ಗಂಭೀರ ಅಡ್ಡಪರಿಣಾಮಗಳನ್ನು ತಪ್ಪಿಸಲು ಕೂಡಲೇ ಚಿಕಿತ್ಸೆಯನ್ನು ಪಡೆಯಬೇಕು.

ಸನ್ನ ಸೈಫ್ರೋ ನಂತರ ತಕ್ಕಣಿದ ಆರ್ಯಕೆ

- ನರಳಿನ ಸ್ಥಳಕ್ಕೆ ತರಳಿ ವಿಶ್ರಾಂತಿ ಪಡೆಯಬೇಕು.
- ವ್ಯಕ್ತಿಯ ಪ್ರಜ್ಞೆ ಹೊಂದಿದ್ದರೆ, ಸಕ್ಕರೆ ಮತ್ತು ಉಪ್ಪು ಬೆರೆಸಿದ ನೀರನ್ನು ಸ್ವಲ್ಪ ಸ್ವಲ್ಪನೇ ತೆಗೆದುಕೊಳ್ಳಬೇಕು.
- ತಕ್ಕಣ ವೈದ್ಯರನ್ನು ಸಂಪರ್ಕಿಸಬೇಕು.
- ದೇಹವನ್ನು ಶೀತ / ಒದ್ದೆಯಾದ ಬಟ್ಟೆಗಳಿಂದ ಮುಕ್ಕಬೇಕು.



3.16 ಗಾಯದ ಆರ್ಯಕೆ

ಹಚ್ಚು ತೊಂದರೆಯಿಲ್ಲದ ತಾಜಾ ಗಾಯಗಳನ್ನು
ಮನೆಮದ್ದಿನ ಮೂಲಕ ಆರ್ಯಕೆ ಮಾಡಬಹುದು.

ಮಧುಮೇಹದ ಗಾಯ, ಗುಣವಾಗದ ಗಾಯಗಳು, ದುವಾಸನನೆ ಬೀರುವ ಗಾಯಗಳು, ದೊಡ್ಡದಾದ ಗಾಯಗಳು, ಮುಟ್ಟಿದಾಗ ರಕ್ತಸ್ತಾವವಾಗುವ ಗಾಯಗಳಿಗೆ ತಕ್ಕಣ ತಜ್ಜ್ಞ ವೈದ್ಯರ ಚಿಕಿತ್ಸೆ ಅಗತ್ಯವಿರುತ್ತದೆ.

- ಗಾಯದ ಮೇಲೆ ಪದೇ ಪದೇ ಐಸ್ ಅನ್ನು ಇರಿಸುವುದು ರಕ್ತಸ್ತಾವವನ್ನು ನಿಲ್ಲಿಸಲು ಸಹಾಯಕಾರಿ.
- ಅರಿತಿನವನ್ನು ಎಣ್ಣೆಯಲ್ಲಿ ಬೆರೆಸಿ ಹಚ್ಚುವುದು ಪ್ರಯೋಜನಕಾರಿ. ಪ್ರತಿದಿನ ಬ್ಯಾಂಡೇಜ್ ಮಾಡಲು ಅಲೋವೆರಾ ಜೆಲ್ ಉಪಯೋಗಿಸಬಹುದು.

3.17 ಸಕ್ಕರೆ ಕಾಯಿಲೆ / ಡಯಾಬಿಟಿಸ್

ಲಕ್ಷಣಗಳು

- ಅತಿಯಾದ ಬಾಯಾರಿಕೆ
- ಹೆಚ್ಚಿನ ಮೂತ್ರ ವಿಸರ್ವನೆ
- ಅತಿಯಾದ ಹಸಿವು
- ಗಾಯಗಳು ತಡವಾಗಿ ಗುಣವಾಗುವುದು
- ಚಮಚದ ತೊಂದರೆಗಳು ಮತ್ತು ಇತರೆ ಸೋಂಕುಗಳಿಗೆ ಹೆಚ್ಚಾಗಿ ತುತ್ತಾಗುವುದು
- ಯಾವುದೇ ಕಾರಣವಿಲ್ಲದೆ ತೂಕ ಕಡಿಮೆಯಾಗುವುದು
- ದೊಬ್ಬಲ್ಯು / ಸುಸ್ಥಾಗುವುದು

ಸಕ್ಕರೆ ಕಾಯಿಲೆ/ಡಯಾಬಿಟಿಸ್ ಹೆಚ್ಚಾಗಿ ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೆ ಕಾಣಿಸಿಕೊಳ್ಳುವ ಒಂದು ರೋಗವಾಗಿದೆ ಮತ್ತು ಕೆಲವೋಮ್ಮೆ ರೋಗ ಇರುವುದು ಗೊತ್ತಾಗದೆ ಇರಬಹುದು. ಆದ್ದರಿಂದ 30 ವರ್ಷದ ವಯಸ್ಸಿನ ನಂತರ ಪ್ರತಿ ವರ್ಷಕ್ಕೊಮ್ಮೆ ರಕ್ತ ಪರಿಣ್ಯಾಯನ್ನು ಮಾಡುವುದು ಸೂಕ್ತ. ವಿಶೇಷವಾಗಿ ಕುಟುಂಬದಲ್ಲಿ ಯಾರಿಗಾದರೂ ಸಕ್ಕರೆ ಕಾಯಿಲೆ ಇದ್ದರೆ, ಅಥವ ದೇಹದ ತೂಕ ಹೊಂದಿದ್ದರೆ, ಆರಾಮದಾಯಕ ಜೀವನಕ್ಕೆಲ್ಲಿ ಅಥವಾ ಮಾನಸಿಕ ಒತ್ತಡಗಳು ಅತಿಯಾಗಿ ಇದ್ದರೆ ನಿಯಮಿತವಾಗಿ ರಕ್ತ ಪರಿಣ್ಯಾಯನ್ನು ಮಾಡುವುದು ಸೂಕ್ತ.

ತಡೆಗಟ್ಟಿವ ಉಪಾಯಗಳು

- ದೇಹದ ಅವಶ್ಯಕತೆಗೆ ಅನುಸಾರವಾಗಿ ಸರಿಯಾದ ಪ್ರಮಾಣದ ಆಹಾರವನ್ನು, ಸರಿಯಾದ ಸಮಯದಲ್ಲಿ ಸೇವಿಸಬೇಕು.
- ಅತಿಯಾದ ಆಹಾರ ಸೇವನೆಯನ್ನು ಮಾಡಬಾರದು.
- ದಿನನಿತ್ಯ ವ್ಯಾಯಾಮವನ್ನು ಮಾಡಬೇಕು.
- ಯೋಗ ಮತ್ತು ಧ್ಯಾನದಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು.
- ಸರಿಯಾದ ದೇಹದ ತೂಕವನ್ನು ಕಾಪಾಡಿಕೊಳ್ಳಬೇಕು.
- ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಬೇಕು.

- ಬಿಳಿ ಅಕ್ಕೆ, ಸಕ್ಕರೆ ಮತ್ತು ಸಿಹಿತಿಂಡಿಗಳ ಸೇವನೆಯನ್ನು ಕಡಿಮೆ ಮಾಡಬೇಕು.
- ಸಂಸ್ಕರಿಸಿದ ಆಹಾರವನ್ನು ಸೇವಿಸಬಾರದು.

ಮನೆಮದ್ದಗಳು

- 2 ಗ್ರಾಂ ಅರಿಶಿನ ಪ್ರಡಿ, ನೆಲ್ಲಿಕಾಯಿ ಪ್ರಡಿ ಮತ್ತು ಮೆಂತ್ಯವನ್ನು ನೀರಿನಲ್ಲಿ ಕುದಿಸಿ ದಿನಕ್ಕೆ ಎರಡು ಬಾರಿ ಸೇವಿಸುವುದು ಪ್ರಯೋಜನಕಾರಿ.
- 1 ಲೀಟರ್ ನೀರಿನಲ್ಲಿ 3 ರಿಂದ 4 ಗ್ರಾಂ ದಾಲ್ಫಿನ್ ಪ್ರಡಿಯನ್ನು ಸೇರಿಸಿ ಸುಮಾರು 20 ನಿಮಿಷಗಳ ಕಾಲ ಬಿಸಿ ಮಾಡಿ, ಸೋಸಿ, ತಣ್ಣಾಗಾದ ಮೇಲೆ ಪ್ರತಿನಿತ್ಯ ಸೇವಿಸಬೇಕು.
ಅಥವಾ
- 20 ಮೀ ಲೀ ನೆಲ್ಲಿಕಾಯಿ ರಸದೊಂದಿಗೆ ಅರಿಶಿನವನ್ನು ಬೆರೆಸಿ ಸೇವಿಸಬಹುದು.
- 5 ಗ್ರಾಂ ತ್ರಿಫಲಾ ಪ್ರಡಿಯನ್ನು ದಿನಕ್ಕೆ ಎರಡು ಬಾರಿ ಬೆಂಜನೆಯ ನೀರಿನೊಂದಿಗೆ ಸೇವಿಸಬೇಕು.
- 2 ಒಂಟಿ ನೇರಳೆ ಬೀಜದ ಪ್ರಡಿಯನ್ನು 3 ಗ್ರಾಂ ಪ್ರಮಾಣದಲ್ಲಿ ಸೇವಿಸಬೇಕು.
- 30 ಮೀ ಲೀ ಹಾಗಲಕಾಯಿಯ ರಸವನ್ನು ಸೇವಿಸಬಹುದು.



ನೆಲ್ಲಿಕಾಯಿ



ಮೆಂತೆ

ಸಕ್ಕರೆ ಕಾಯಿಲೆ ಹೊಂದಿರುವ ವ್ಯಕ್ತಿಗಳು ವೃದ್ಧರನ್ನು ಸಂಪರ್ಕಸುತ್ತಿರಬೇಕು ಮತ್ತು ಒಂದು ವಾರದ ನಿಯಮಿತವಾಗಿ ಮನೆಮದ್ದನ ಸೇವನೆ ನಂತರ ಸಕ್ಕರೆ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಸುಸ್ತು, ಭಾಯಾರಿಕೆ, ಬೆವರುವುದು ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ತೆಗೆದುಕೊಳ್ಳುತ್ತಿರುವ ಜಿಷ್ಣಧಿಯ ಪ್ರಮಾಣವನ್ನು ಸರಿ ಹೊಂದಿಸುವವರೆಗೆ ಅಥವಾ ಕಡಿಮೆ ಮಾಡುವವರೆಗೆ ಮನೆ ಮದ್ದನ ಸೇವನೆಯನ್ನು ನಿಲ್ಲಿಸಬೇಕು. ಮನೆ ಮದ್ದಗಳು ಹೆಚ್ಚುವರಿ ಚಿಕಿತ್ಸೆಯಾಗಿ ಉಪಯೋಗಕಾರಿಯಾಗಿರುತ್ತವೆ.

3.18 ಕೇಲು ನೋವು

ಯಾವುದೇ ಕೇಲು/ಗಂಟಿನಲ್ಲಿ ತೊಂದರೆ, ನೋವು ಮತ್ತು ಉತ್ತರ ಇರಬಹುದು. ಈ ಸಮಸ್ಯೆಯು ವಯಸ್ಸಿಗೆ ಸ್ವಾಭಾವಿಕವಾಗಿ ಅಥವಾ ಯಾವುದೇ ರೋಗ, ಗಾಯ, ಅಪಫಾತಗಳಿಂದ ಬರಬಹುದು. ಬೆನ್ನು ಹುರಿ, ಬೆರಣಗಳು, ಮಂಡಿ, ಸೊಂಟ ಮುಂತಾದವುಗಳು ಸಾಮಾನ್ಯವಾಗಿ ತೊಂದರೆಗೊಳಗಾಗುವ ಗಂಟುಗಳು.

ಲಕ್ಷಣಗಳು

- ನೋವು
- ಉತ್ತರ
- ಗಂಟುಗಳ ಚಲನೆಯಲ್ಲಿ ತೊಂದರೆ
- ಗಂಟುಗಳ ವಿರೂಪತೆ
- ಜ್ಞರ ಮತ್ತು ಮೈ ಕ್ಷೇತ್ರ ನೋವುಗಳು ಕಂಡುಬರಬಹುದು



ಎಣ್ಣೆ ಹಚ್ಚುವುದು

ತಡೆಗಟ್ಟುವ ಉಪಾಯಗಳು

- ಮಧ್ಯಮ ಪ್ರಮಾಣದ ವ್ಯಾಯಾಮ/ ಯೋಗ.
- ಸರಿಯಾದ ದೇಹದ ತೂಕವನ್ನು ಕಾಪಾಡಿಕೊಳ್ಳಬೇಕು.
- ಸಾಕಷ್ಟು ಪ್ರಮಾಣದಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು.
- ಪ್ರತಿದಿನ ಕೇಲುಗಳಿಗೆ ಎಣ್ಣೆಯನ್ನು ಹಚ್ಚಿ ಬೆಚ್ಚನೆಯ ನೀರಿನಲ್ಲಿ ಸ್ವಾನ ಮಾಡಬೇಕು.
- ಆಲೂಗಡ್ಡೆ, ಬಟಾಣಿ, ಕಡಲೆ ಮುಂತಾದ ಪದಾರ್ಥಗಳನ್ನು ಹಚ್ಚಿ ಸೇವಿಸಬಾರದು. ಹೊಟ್ಟೆ ಉಬ್ಬರಿಸದಂತೆ ನೋಡಿಕೊಳ್ಳಬೇಕು.
- ಜೀರಿಗೆ, ಒಮ್ಮ, ಶುಂಠಿ, ಅರಿಶಿನ, ಮೆಂತೆ ಮುಂತಾದವುಗಳನ್ನು ಆಹಾರದಲ್ಲಿ ಸೇವಿಸಬೇಕು.

3.19 ಬೊಜ್ಜು/ದೇಹದ ತೋಕ ಹೆಚ್ಚಾಗುವುದು

ಲಕ್ಷಣಗಳು :

- ದೇಹದಲ್ಲಿ ಕೊಬ್ಬಿನ ಶೇಖರಣೆ (ವಿಶೇಷವಾಗಿ ಸೊಂಟದ ಸುತ್ತ ಹಾಗೂ ಹೊಟ್ಟೆಯ ಭಾಗ)
- ಅತಿಯಾದ ಗೊರಕೆ
- ಅಲಸ್ಯ, ದೃಷ್ಟಿಕ ಕಾರ್ಯಗಳನ್ನು ನಿರ್ವಹಿಸಲು ಅಸಮರ್ಥತೆ, ಆಯಾಸ
- ಉಸಿರಾಟದ ತೂಂದರೆ.
- ವಿಶೇಷವಾಗಿ ಮಂಡಿ ಹಾಗೂ ಸೊಂಟದ ನೋವು.

ತಡೆಗಟ್ಟುವ ಉಪಾಯಗಳು

- ತೋಕ ಕಡಿಮೆ ಮಾಡುವುದಕ್ಕಿಂತ ತೋಕ ಹೆಚ್ಚಾಗದ ಹಾಗೆ ನೋಡಿಕೊಳ್ಳಬುದೇ ಜಾಣತನ. ಸಹಜವಾಗಿ ತೋಕ ಹೆಚ್ಚಾಗುವ ಪ್ರಪೃತಿ ಹೊಂದಿರುವ ವ್ಯಕ್ತಿಗಳು ಹೆಚ್ಚು ಜಾಗರೂಕರಾಗಿರಬೇಕು.
- ಬೊಜ್ಜಿಗೆ ಮುಖ್ಯ ಕಾರಣಗಳೆಂದರೆ ಅತಿ ಹೆಚ್ಚು, ಅತಿ ಸಿಹಿ, ಜಿಡ್ಡು ಯುಕ್ತ, ಹೋಟೀಲ್ / ಅಂಗಡಿಯಲ್ಲಿ ಸಿಗುವ ಆಹಾರ/ಪಾನೀಯಗಳ ಸೇವನೆ ಹಾಗೂ ಶಾರೀರಿಕ ಶ್ರಮದ ಅಭಾವ, ಆದ್ದರಿಂದ ಈ ಕಾರಣಗಳ ಮೇಲೆ ವಿಶೇಷ ಗಮನ ಅವಶ್ಯ.
- ಕೇವಲ ಹಸಿವೆ ಆದಾಗ ಮಾತ್ರ ಆಹಾರ ಸೇವಿಸಬೇಕು.
- ಹೊಟ್ಟೆಯಲ್ಲಿ ಸ್ವಲ್ಪ ಜಾಗ ಇರುವಷ್ಟೇ ಉಟ ಮಾಡುವುದು. ರಾತ್ರಿ ನಿದ್ರೆಗೆ 3 ಘಂಟೆ ಮೊದಲೇ ಆಹಾರ ಸೇವನುವುದು ಸೂಕ್ತ.
- ಹಗುರವಾದ, ತಾಜಾ ಆಹಾರವನ್ನು ಸೇವಿಸಬೇಕು, ಆಹಾರ ಧಾನ್ಯಕ್ಕಿಂತ ಬೇಳೆ ಹಾಗೂ ತರಕಾರಿಗಳ ಸೇವನೆ ಹೆಚ್ಚಿರಬೇಕು.
- ಬಿಸಿ ನೀರು ಉಪಯುಕ್ತ, ಉಟದ ಮೊದಲು ಅಥವಾ ಜೊತೆಯಲ್ಲಿ ಸ್ವಲ್ಪ ಸ್ವಲ್ಪ ನೀರು ಕುಡಿಯುವುದು. ನೀರಾದ ಮಜ್ಜಿಗೆ, ತರಕಾರಿ ಜ್ಞಾಸೋಗಳನ್ನು ಉಪಯೋಗಿಸಬಹುದು.
- ಕೆಂಪು ಅಕ್ಕಿ, ರಾಗಿ, ಜೋಳ, ನವಹಣೆ, ಸಜ್ಜೆ ಇತ್ಯಾದಿಗಳಿಂದ ತಯಾರಿಸಿದ ನೀರಾದ ಗಂಜಿ ಹೊಟ್ಟೆ ತುಂಬಿದ ಅನುಭವ ಕೊಟ್ಟು, ಒಳ್ಳೇ ಮೋಷಕಾಂಶವನ್ನೂ ಶರೀರಕ್ಕೆ ನೀಡುತ್ತವೆ.

- ಅತಿಯಾದ ಆಹಾರ, ಸಂಸ್ಕರಿಸಿದ ಆಹಾರ ಪದಾರ್ಥಗಳು, ಅತಿಯಾದ ಸಿಹಿ, ಉಪ್ಪು, ಖಾರ ಹಾಗೂ ಜೆಡ್ಡಿನ ಆಹಾರ, ಬೇಕರಿ ಉತ್ಪನ್ನಗಳು, ಜಂಕ್ಷಫೂಡ್ ಮುಂತಾದವುಗಳನ್ನು ಹೆಚ್ಚು ಸೇವಿಸಬಾರದು.
 - ನಿಯಮಿತ ಹಾಗೂ ಸಂಪೂರ್ಣ ಮಲ ವಿಸರ್જನನೆ ಅತಿ ಮುಖ್ಯ ನೆಲ್ಲಿಕಾಯಿ ಮಡಿ ಅಥವಾ ತ್ರಿಫಲಾ ಮಡಿ 5 ರಿಂದ 10 ಗ್ರಾಂ ಅಷ್ಟು ರಾತ್ರಿ ಮಲಗುವ ಮನ್ನ ಬಿಸಿ ನೀರಲ್ಲಿ ಬರೆಸಿ ಆಗಾಗ ಉಪಯೋಗಿಸುವುದರಿಂದ ಹೊಟ್ಟೆ ಉಬ್ಬರ ಕಮ್ಮಿ ಆಗುತ್ತದೆ.
 - ಉಱ ಮಾಡಿದ ತಕ್ಕಣ ಮಲಗಬಾರದು.
 - ತಮ್ಮ ಸಾಮಧ್ಯಕ್ಕೆ ಅನುಸಾರವಾಗಿ ನಿಯಮಿತವಾದ ಶಾರೀರಿಕ ಶ್ರಮ ಅಥವಾ ವ್ಯಾಯಾಮವನ್ನು ಮಾಡಬೇಕು. ನಿಯಮಿತವಾಗಿ ಯೋಗಾಸನದ ಅಭ್ಯಾಸವು ಪ್ರಯೋಜನಕಾರಿ.
 - ಮಾನಸಿಕ ಒತ್ತಡ ಮತ್ತು ಉದ್ದೇಶಗಳಿಂದ ದೂರವಿರಬೇಕು.
- ಅಲ್ಲ ಅವಧಿಯಲ್ಲಿ ಅತಿ ತೂಕ ಹೆಚ್ಚಾಗುವುದು. ಉಸಿರಾಟದ ತೊಂದರೆ, ಎದೆ ಭಾಗದಲ್ಲಿ ಅಸ್ಟಸ್ಟೆ, ಮುಖ/ಪಾದದ ಉತ್ಪನ್ನ, ಮೂತ್ರದ ಸಮಸ್ಯೆ, ಸಂಬಂಧಿತ ಸಮಸ್ಯೆಯ ಕುಟುಂಬ ಇತಿಹಾಸಗಳಿದ್ದಲ್ಲಿ ತಕ್ಕಣ ವ್ಯಾಪ್ತಿಯಾಗಿ ಉಂಟಾಗುವುದು.

3.20 ಶ್ರೀಯರ ಸಮಸ್ಯೆಗಳು

3.20.1 ಮುಣಿನ ತೊಂದರೆಗಳು

ಖುತ್ತಸ್ವಾವವು ಸಾಮಾನ್ಯವಾಗಿ 12 ರಿಂದ 15 ನೇ ವಯಸ್ಸಿನಲ್ಲಿ ಪ್ರಾರಂಭವಾಗುತ್ತದೆ ಮತ್ತು 2 ರಿಂದ 7 ದಿನಗಳ ಕಾಲ ಇರುತ್ತದೆ. ಸಾಮಾನ್ಯವಾಗಿ ಇದು 45 ರಿಂದ 55ನೇ ವಯಸ್ಸಿನಲ್ಲಿ ನಿಲ್ಲುತ್ತದೆ. ಈ ವಯಸ್ಸಿನಲ್ಲಿ ಹೆಚ್ಚಿನ ಮಹಿಳೆಯರಲ್ಲಿ ಹಾಮೋಎನ್ಸ್‌ನ್ನಿಂದುಂಟಾಗುವ ಬದಲಾವಣೆಗಳಿಂದ ಈ ಕೆಳಗಿನ ದೃಷ್ಟಿಕ ಮತ್ತು ಮಾನಸಿಕ ತೊಂದರೆಗಳು ಉಂಟಾಗಬಹುದು.

- ಅತಿಯಾದ ರಕ್ತ ಸ್ತುವ
- ಅತಿ ಕಡಿಮೆ ರಕ್ತ ಸ್ತುವ
- ಹೊಟ್ಟೆನೋವು, ವಾಕರಿಕೆ ಅಥವಾ ವಾಂತಿ
- ಮೊಡವೆಗಳು
- ಬೆನ್ನು ನೋವು

- ಸ್ತನಗಳಲ್ಲಿ ನೋವು
- ನಿದ್ದೆ ಬರದಿರುವದು
- ಮಾನಸಿಕ ಸ್ಥಿತಿಯಲ್ಲಿ ಅಸಮತೋಲನ

ತಡೆಗಟ್ಟುವ ಉಪಾಯಗಳು

- ಆರೋಗ್ಯಕರ ಆಹಾರ ಸೇವನೆ.
- ನಿಯಮಿತ ಯೋಗ ಮತ್ತು ಪ್ರಾಣಾಯಾಮ.
- ಖಂತು ಸ್ತುವದ ಸಂದರ್ಭದಲ್ಲಿ ಕಡಿಮೆ ಪ್ರಮಾಣದ ಉಪ್ಪಿನ ಸೇವನೆ.
- ಕಾಫಿ ಮತ್ತು ಮದ್ಯಪಾನಗಳಿಂದ ದೂರವಿರುವುದು.
- ನಿಯಮಿತವಾದ ವ್ಯಾಯಾಮ.
- ಸ್ನೇಹಾಲ್ಯವನ್ನು ಕಾಪಾಡುವುದು.
- ಸರಿಯಾಗಿ ಆಹಾರವನ್ನು ಸೇವಿಸಬೇಕು ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುದಿಯಬೇಕು.
- ದ್ಯುನಂದಿನ ಕೆಲಸಗಳನ್ನು ಮಾಡಬಹುದು ಆದರೆ ಹೆಚ್ಚಿನ ಪರಿಶ್ರಮವನ್ನು ತಪ್ಪಿಸಬೇಕು.
- ಸ್ವಜ್ಞತೆಯನ್ನು ಕಾಪಾಡಲು ಪ್ರತಿದಿನ ಸ್ವಾನವನ್ನು ಮಾಡಬೇಕು.
- ಸ್ವಜ್ಞವಾದ ಬಹ್ಕೆ ಅಥವಾ ಸ್ವಾನಿಟರಿ ಪ್ರೈಡ್‌ಗಳನ್ನು ಉಪಯೋಗಿಸಬೇಕು ಮತ್ತು ಸ್ವಜ್ಞತೆಯನ್ನು ಕಾಪಾಡಬೇಕು.
- ಒಳ ಉಡುಪ್ರಗಳನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ನಿಯಮಿತವಾಗಿ ಬದಲಾಯಿಸಬೇಕು.
- ಸ್ವಾನಿಟರಿ ಪ್ರೈಡ್‌ನ ಪ್ರೈಕ್‌ಗಳನ್ನು ತೆರೆದು ಇಡಬಾರದು. ಪ್ರತಿ ಬಾರಿ ಉಪಯೋಗಿಸಿದ ನಂತರ ಮುಚ್ಚಿ ಇಡಬೇಕು.
- ಸ್ವಾನಿಟರಿ ಪ್ರೈಡ್/ಬಟ್ಟೆಯನ್ನು 6 ಫಂಟೆಗಳ ಅವಧಿಯಲ್ಲಿ ಬದಲಾಯಿಸಬೇಕು.

3.20.2 ಬಿಳಿ ಸೆರಗು

ಲಕ್ಷಣಗಳು

- ಬಿಳುಪು ಹೋಗುವುದು.
- ಹಳದಿ ಬಣ್ಣದ ಸ್ತುವ.

- ಕಿರ್ಭಾಟೆಯಲ್ಲಿ ಸೇಳಿತ.
- ಕೆಲವೊಮ್ಮೆ ದುರ್ವಾಸನೆ, ಮೂತ್ರವಿಸಜ್ಞನೆಯ ಸಂದರ್ಭದಲ್ಲಿ ತುರಿಕೆ, ಉರಿ ಮತ್ತು ಬೆನ್ನು ನೋವು ಕಾಣಿಸಿಕೊಳ್ಳಬಹುದು.



ತಡೆಗಟ್ಟುವ ಉಪಾಯಗಳು

- ಸ್ವಜ್ಞತೆಯನ್ನು ಕಾಪಾಡಿಕೊಳ್ಳಬುದು.
- ಖುತ್ತುಸ್ತುವದ ಸಮಯದಲ್ಲಿ ಲೈಂಗಿಕ ಸಂಪರ್ಕವನ್ನು ಮಾಡದಿರುವುದು.
- ಸಂಗಾತಿಯ ಜನನಾಂಗದಲ್ಲಿ ತುರಿಕೆ ಅಥವಾ ಗಾಯಗಳು ಇದ್ದಲ್ಲಿ ವೈದ್ಯರ ಬಳಿಯಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯುವುದು-ಕಾಂಡೋಮ್ ಬಳಸುವುದು
- ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ತಯಾರಿಸಿದ ಕಷಾಯದಿಂದ ಜನನಾಂಗವನ್ನು ಶುಚಿಗೊಳಿಸುವುದು.
- ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವುದು.


ಮನೆಮದ್ದಗಳು

- 3 ರಿಂದ 5 ಗ್ರಾಂ ನೆಲ್ಲಿಕಾಯಿ ಪ್ರುಡಿಯನ್ನು ಜೀನು ತುಪ್ಪದೊಂದಿಗೆ ಬೆಳಿಗೆ ಮತ್ತು ಸಂಜೀ ಸೇವಿಸುವುದು.
- ಅಥವಾ
- 2ಂದು ಚಮಚ ಮಾವಿನ ಬೀಜದ ಪ್ರುಡಿಯನ್ನು ಅಕ್ಕಿ ತೊಳೆದ ನೀರನೊಂದಿಗೆ ಸೇವಿಸುವುದು.
- ತುರಿಕೆ ಇದ್ದಲ್ಲಿ ಬೇವಿನ ಎಲೆಗಳ ಕಷಾಯದಿಂದ ಶುಚಿಗೊಳಿಸುವುದು.
- ಅಶ್ವತ್ಥ, ಅತಿಮರದ ತೊಗಟೆಯ ಕಷಾಯವನ್ನು ಸೇವಿಸುವುದು ಮತ್ತು ಜನನಾಂಗವನ್ನು ಶುಚಿಗೊಳಿಸಲು ಬಳಸುವುದು.
- ಬೆನ್ನು ನೋವು ಇದ್ದಲ್ಲಿ, ಯಾವುದೇ ಎಣ್ಣೆಯನ್ನು ಹಚ್ಚಿ ತಿಕ್ಕಬಹುದು. ಓಮ, ಕಾಳುಮೇಳಾಸನ್ನು ಸೇರಿಸಿ ಬಿಸಿ ಮಾಡಿದ ಎಳ್ಳಣ್ಣೆಯನ್ನು ಹಚ್ಚಬುದು ಉಪಯೋಗಕಾರಿ.



ಧರ್ಮರಾಸನ

- ಸೊಂಟ ಮತ್ತು ಮಾಂಸವಿಂಡಗಳನ್ನು ಸಧ್ಯಡಗೊಳಿಸಲು ಧನುರಾಸನ ಮತ್ತು ಭುಜಂಗಾಸನಗಳನ್ನು ಮಾಡಬೇಕು.



3.20.3 ಕಷ್ಟತ್ವವ

ಲಕ್ಷಣಗಳು

- ಶುರುಸ್ಥಾಪದ ಮೊದಲು ಅಥವಾ ನಂತರ ಹೊಟ್ಟೆ ನೋವು.
- ಜೀರ್ಣತ್ವಯೆಯ ತೊಂದರೆ/ವಾಂತಿ ಮುಂತಾದವುಗಳು ಕಂಡುಬರಬಹುದು.
- ಕಿಂಬಾಟ್ಟೆ/ಬೆನ್ನು ನೋವು.

ಮನೆಮದ್ದಾಗಳು

- ಬೆಳ್ಳುಳ್ಳಿ ಚಟ್ಟೆ ಉಪಯುಕ್ತ (ತೀವ್ರ ರಕ್ತಸ್ಥಾಪದಲ್ಲಿ ವಜ್ರಫ್)
- ಶುರುಸ್ಥಾಪದ ನಿರೀಕ್ಷಿತ ದಿನಕ್ಕಿಂತ 5 ದಿನ ಮೊದಲಿನಿಂದ ಪ್ರತಿದಿನ ಬೆಳಿಗೆ 15 ರಿಂದ 20 ಗ್ರಾಂ ಆಲೋವರ್ ಜೆಲ್ ಸೇವಿಸುವುದು.
- ಕಿಂಬಾಟ್ಟೆಯ ಮೇಲೆ ಬಿಸಿ ನೀರಿನ ಬ್ಯಾಗ್ ಇರಿಸಿಕೊಳ್ಳುವುದು.
- ಶುರುಸ್ಥಾಪದ ಸಮಯದಲ್ಲಿ, ನುಗ್ಗೆಕಾಯಿ ಬೀಜ, ಜೀರಿಗೆ, ಓಮ, ಬಡೆಸೊಪ್ಪು ಇವುಗಳನ್ನು ಸಮಪ್ರಮಾಣದಲ್ಲಿ ಸೇರಿಸಿ ತಯಾರಿಸಿದ ಪ್ರಾಣಿಯನ್ನು ಒಂದು ಚಮಚ ಪ್ರಮಾಣದಲ್ಲಿ ದಿನಕ್ಕೆ ಎರಡು ಬಾರಿ ಹಾಲು/ಮಜ್ಜಿಗೆ ಅಥವಾ ಬಿಸಿ ನೀರಿನೊಂದಿಗೆ ಸೇವಿಸುವುದು.
- ಸ್ಲಾಕ್ ಏಶಾಂತಿಯನ್ನು ತೆಗೆದುಕೊಳ್ಳುವುದು ಮತ್ತು ಯೋಗ ಹಾಗೂ ಧ್ಯಾನದ ಅಭಾಸ.



3.20.4 ಗಭಿಂಣೆಯರ ಆರ್ಥಿಕ

ಗಭಿಂಣೆಯರ ಆರ್ಥಿಕೆಯ ಉದ್ದೇಶವು ಕೇವಲ ತಾಯಿ ಮತ್ತು ಮಗುವಿನ ಆರೋಗ್ಯಕ್ಕಷ್ಟೇ ಸೀಮಿತವಾಗಿರದೆ ಯಾವುದೇ ತೊಂದರೆಗಳಿಲ್ಲದೆ ಸುಲಭವಾಗಿ ಹೆರಿಗೆಯಾಗಲು ಕೂಡಾ ಸಹಾಯಕಾರಿ.

ಸಾಮಾನ್ಯ ಉಪಾಯಗಳು

- ದ್ಯುನಂದಿನ ಸಾವಾನ್ಯ ಕೆಲಸಗಳನ್ನು ಮಾಡುತ್ತಿರಬೇಕು.
- ಆರೋಗ್ಯಕರವಾದ ಆಹಾರ ಮತ್ತು ದಿನಚರಿಯ ಕುರಿತು ಸಮಾಲೋಚಿಸುತ್ತಿರಬೇಕು.
- ಅತಿ ಹೆಚ್ಚು ಭಾರವಾದ ವಸ್ತುಗಳನ್ನು ಎತ್ತಬಾರದು.
- ನಿಯಮಿತವಾಗಿ ಶೂಕವನ್ನು ಪರೀಕ್ಷಿಸಿಕೊಳ್ಳಬೇಕು.
- ಅತಿಯಾದ ಮಾಲೆಯುಕ್ತ ಮತ್ತು ಖಾರ ಪದಾರ್ಥಗಳನ್ನು ಸೇವಿಸಬಾರದು.
- ನಿಯಮಿತವಾಗಿ ರಕ್ತಪರೀಕ್ಷೆಯನ್ನು (ರಕ್ತಹೀನತೆಯನ್ನು ಪರಿಶೀಲಿಸಲು) ಮತ್ತು ಮೂತ್ರಪರೀಕ್ಷೆಯನ್ನು (ಪ್ರೌಟೋ ಮತ್ತು ಸಕ್ಕರೆಯ ಅಂಶ ತಿಳಿಯಲು) ಮಾಡಬೇಕು.
- ನಿಯಮಿತವಾಗಿ ರಕ್ತದ ಒತ್ತಡವನ್ನು ಪರಿಶೀಲಿಸಬೇಕು.
- ಹತ್ತಿರದ ಆರೋಗ್ಯ ಕೇಂದರಲ್ಲಿ ಹೆಸರನ್ನು ನೋಂದಾಯಿಸಿಕೊಂಡು ಕಾಲಕಾಲಕ್ಕೆ ವ್ಯಾದ್ಯರನ್ನು ಸಂಪರ್ಕಿಸುತ್ತಿರಬೇಕು.
- ಕುಟುಂಬದವರ ಸಹಾನುಭೂತಿ ಹಾಗೂ ತ್ರೀತಿ ಅಶ್ವಗತ್ಯ.



ನೆಲ್ಲಿಕಾಯಿ

ಮೊದಲು 3 ತಿಂಗಳು

- ಅತಿ ವ್ಯಾಯಾಮ ಮತ್ತು ಲ್ಯಾಂಗಿಕ ಸಂಪರ್ಕದಿಂದ ದೂರವಿರಬೇಕು.
- ಅತಿಯಾಗಿ ಜಹಾ, ಕಾಫಿ, ತಂಬಾಕು ಮತ್ತು ಮದ್ಯವನ್ನು ಸೇವಿಸಬಾರದು.
- ಯಾವುದೇ ರೀತಿಯ ಜಿಷ್ಡಿ ಸೇವನೆಯಿಂದ ಆದಷ್ಟು ದೂರ ಇರುವುದು.
- ಯೋಗ ಮತ್ತು ಸಂಗೀತ ಇತ್ಯಾದಿ ಒಳ್ಳೆ ಹವ್ಯಾಸಗಳ ಮೂಲಕ ಮಾನಸಿಕ ಸಂಪುಲನ ಕಾಪಾಡಿಕೊಳ್ಳುವುದು.

ದ್ವನಂದಿನ ಆಹಾರಕ್ಕೆ ಹೆಚ್ಚುವರಿಯಾಗಿ ಅನುಸರಿಸಬೇಕಾದ ಕ್ರಮಗಳು ಈ ಕೆಳಗಿನಂತಿವೆ

ಮೊದಲ ತಿಂಗಳು	ಸರಿಯಾದ ಪ್ರಮಾಣದಲ್ಲಿ ಹಾಲಿನ ಸೇವನೆ. ಸಿಹಿಯಾದ, ತೆಣ್ಣನೆಯ ಮತ್ತು ದ್ರವ ಆಹಾರ ಪದಾರ್ಥಗಳ ಸೇವನೆ.
ಎರಡನೇ ತಿಂಗಳು	ಬೆಲ್ಲ ಮುಂತಾದ ಸಿಹಿ ಪದಾರ್ಥಗಳನ್ನು ಸೇರಿಸಿದ ಹಾಲು. ಶತಾವರಿ ಚೊಣವನ್ನು ಬೆರೆಸಿ ತಯಾರಿಸಿದ ಸಿಹಿಯಾದ ಹಾಲು.
ಮೂರನೇ ತಿಂಗಳು	ಜೀನು ತುಪ್ಪ ಮತ್ತು ತುಪ್ಪವನ್ನು ಬೆರೆಸಿದ ಹಾಲಿನ ಸೇವನೆ. ಸಾಸಿವೆ, ಅಕ್ಕೆ ಮತ್ತು ಹೆಸರು ಬೇಳೆ ಅಥವಾ ಕಡಲೆ ಬೇಳೆಯನ್ನು ಸೇರಿಸಿ ತಯಾರಿಸಿದ ಲಿಚಿಡಿಯನ್ನು ಸೇವಿಸುವುದು.
ನಾಲ್ಕನೇ ತಿಂಗಳು	ಹಾಲಿನ ಜೊತೆಗೆ ಬೆಣ್ಣೆಯನ್ನು ಸೇರಿಸಿ ಸೇವಿಸುವುದು. ಮೊಸರಿನ ಜೊತೆಗೆ ಹಳೆಯ ಅಕ್ಕೆಯ ಅನ್ನ, ಹಾಲು ಮತ್ತು ಬೆಣ್ಣೆಯನ್ನು ಸೇರಿಸಿದ ಮನಸ್ಸಿಗೆ ಆಹಾರದಕರ ಆಹಾರ. ಆಹಾರದಲ್ಲಿ ಆಡಿನ ಮಾಂಸದ ಸೂಪ್ ಉಪಯೋಗಿಸಬಹುದು.
ಎದನೇ ತಿಂಗಳು	ಹಾಲಿನಿಂದ ಬೆಣ್ಣೆ ತೆಗೆದು ತಯಾರಿಸಿದ ತುಪ್ಪದ ಸೇವನೆ. ಹಾಲಿನ ಜೊತೆಗೆ ಮೊಸದಾಗಿ ತಯಾರಿಸಿದ ಅನ್ನವನ್ನು (ಹಳೆಯ ಅಕ್ಕೆ ಸೂಕ್ತ) ಸೇವಿಸುವುದು.
ಆರನೇ ತಿಂಗಳು	ಸಿಹಿಯನ್ನು ಬೆರೆಸಿದ ಮೊಸರು. ಶತಾವರಿ, ಜ್ಯೇಷ್ಠಮಧು(ಯಷ್ಟಿಮಧು) ಮುಂತಾದ ದ್ರವಗಳನ್ನು ಸೇರಿಸಿ ತಯಾರಿಸಿದ ತುಪ್ಪ. 2 ಗ್ರಾಂ ನೆಗ್ನಿನ ಮುಳ್ಳನ ಪುಡಿಯನ್ನು ಒಂದು ಗ್ಲಾಸ್ ಹಾಲಿನಲ್ಲಿ ಸಕ್ಕರೆಯ ಜೊತೆ ಬೆರೆಸಿ ಪ್ರತಿದಿನ ಕುಡಿಯಬೇಕು.
ಎಳನೇ ತಿಂಗಳು	ಸಿಹಿಯಾದ ದ್ರವಗಳ ಜೊತೆಗೆ ಹಾಲನ್ನು ಸೇರಿಸಿ ತಯಾರಿಸಿದ ಪದಾರ್ಥವನ್ನು ಸೇವಿಸಬೇಕು.
ಎಂಟನೇ ತಿಂಗಳು	ಹಾಲು ಮತ್ತು ತುಪ್ಪವನ್ನು ಬೆರೆಸಿ ತಯಾರಿಸಿದ ಅಕ್ಕೆಯ ಗಂಜಿ/ಅಂಬಲಿಯನ್ನು ಸೇವಿಸಬೇಕು.
ಒಂಬತ್ತನೇ ತಿಂಗಳು	ವಿವಿಧ ರೀತಿಯ ಧಾನ್ಯಗಳ ಉಪಯೋಗ. ಜ್ಯೇಷ್ಠಮಧು (ಯಷ್ಟಿಮಧು) ಪುಡಿಯನ್ನು ಬಿಸಿಯಾದ ಹಾಲಿನ ಜೊತೆಗೆ ಬೆರೆಸಿ ಕುಡಿಯುವುದು. ಮಾಂಸ ರಸ ಮುಂತಾದವರ್ಗ ಸೇವನೆ.

3.20.5 ಬಾಣಂತಿಯರ ಆರ್ಥಿಕ

- ಪ್ರಸವದ ನಂತರ ತಾಯಿ ಮತ್ತು ಕುಟುಂಬ ಸದಸ್ಯರಿಗೆ ಈ ಬಗ್ಗೆ ತಿಳುವಳಿಕೆ ಹೊಡಬೇಕು.
- ಸೂಕ್ತ ವಿಶ್ರಾಂತಿಯನ್ನು ನೀಡಬೇಕು. ಜೀರ್ಣತ್ವಿಯೆ ಮತ್ತು ಎದೆಹಾಲನ್ನು ಹೆಚ್ಚಿಸಲು ಸಹಕಾರಿಯಾದ ಆಹಾರವನ್ನು ನೀಡಬೇಕು.
- ಎಣ್ಣೆಯಿಂದ ಮಸಾಜ್ ಮಾಡುವುದು ಹೊಟ್ಟೆಯ, ಬೆನ್ನಿನ ಮತ್ತು ಸೊಂಟದ ಮಾಂಸವಿಂಡಗಳನ್ನು ಬಿಗಿಗೊಳಿಸಲು ಸಹಾಯಕಾರಿ.
- ಬಿಸಿ ನೀರಿನಿಂದ/ಜೀವಧ ದ್ರವ್ಯಗಳಿಂದ ತಯಾರಿಸಿದ ಕಷಾಯದಿಂದ ಸಾನು ಮಾಡಬೇಕು. ನಂತರ ಸೊಂಟ ಹಾಗೂ ಹೊಟ್ಟೆಯನ್ನು ಒಟ್ಟೆಯಿಂದ ಕಟ್ಟಿಕೊಳ್ಳಬೇಕು.
- ಸೂಕ್ತವಾದ ಗಭ್ರನಿರೋಧಕ ಕ್ರಮಗಳನ್ನು ಅನುಸರಿಸಬೇಕು.
- ಪ್ರಸವದ ನಂತರ ಸಾಧ್ಯವಾದಪ್ಪು ಬೇಗ ಮಗುವಿಗೆ ಎದೆಹಾಲನ್ನು ಉಣಿಸಬೇಕು.
- ಮಗುವಿಗೆ ವಿಶೇಷವಾಗಿ ಆರು ತಿಂಗಳ ಕಾಲ ಕೇವಲ ಎದೆಹಾಲನ್ನು ನೀಡಬೇಕು.

ಆಹಾರ ಕ್ರಮಗಳು

- ಹಸಿರು ತರಕಾರಿಗಳ ಸೇವನೆ
- ಹಾಲು ಮತ್ತು ಹಾಲಿನ ಉತ್ಪನ್ನಗಳು, ತುಪ್ಪವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು.
- ಬೆಲ್ಲ ಅಕ್ಕಿ/ಗೋಧಿ/ಹೆಸರನ್ನು ಸೇರಿಸಿ ತಯಾರಿಸಿದ ಪಾಯಸವನ್ನು ಸೇವಿಸಬೇಕು.
- ನುಗ್ಗೆ ಕಾಲಿಯಂತಹ ತರಕಾರಿಗಳನ್ನು ಉಪಯೋಗಿಸಬೇಕು.
- ನುಗ್ಗೆಕಾಲಿ ಲಡ್ಡು- ಗೋಧಿಯ ಹಿಟ್ಟು, ನುಗ್ಗೇಕಾಲಿ ಬೀಜ, ಸೋಂಪು, ಜೀರಿಗೆ, ಒಣ ಶುಂಠಿ ಪ್ರಾದಿ, ಸಕ್ಕರೆ, ತುಪ್ಪ ಮುಂತಾದವುಗಳನ್ನು



ನುಗ್ಗೆಸೊಮ್ಮೆ



ಬಾದಾಮಿ



ಒಣದ್ರಾಕ್ಷಿ



ಶತಾವರಿ

ಸೇರಿಸಿ ತಯಾರಿಸಿದ ಲಡ್ಡು ಅತ್ಯಂತ ಪೌಷ್ಟಿಕ ಆಹಾರವಾಗಿದ್ದು, ದೇಹದ ಸಾಮಾನ್ಯ ಸ್ಥಿತಿಯನ್ನು ಪಡೆಯಲು ಸಹಾಯಕಾರಿ.

- ಬಾದಾಮಿ ಮತ್ತು ಒಣ ದ್ವಾಢಿಯನ್ನು ಸೇವಿಸಬಹುದು

ಎದ ಹಾಲನ್ನು ಹೆಚ್ಚಿಸಲು ಮನೆ ಮದ್ದಗಳು

- ಪ್ರತಿದಿನ 2 ರಿಂದ 3 ಗ್ರಾಂ ಶತಾವರಿ ಜೊಣ್ಣವೆನ್ನು ಹಾಲಿನೊಂದಿಗೆ ಸೇವಿಸಬೇಕು.
- ಹಾಲು ಮತ್ತು ಸಕ್ಕರೆಯೊಂದಿಗೆ ಜೀರಿಗೆ ಪ್ರದಿಯನ್ನು ಸೇವಿಸಬೇಕು.
- 2 ರಿಂದ 3 ಗ್ರಾಂ ನುಗ್ಗೆಕಾಯಿ ಪ್ರದಿಯನ್ನು ದಿನಕ್ಕೆ 2 ಬಾರಿ ಸೇವಿಸಬೇಕು ಮತ್ತು ನುಗ್ಗೆ ಎಲೆಯನ್ನು ತರಕಾರಿಯ ರೂಪದಲ್ಲಿ ಸೇವಿಸಬೇಕು.
- ತುಪ್ಪದಿಂದ ಒಗ್ಗರಣೆಯನ್ನು ನೀಡಿದ ಹುರುಳಿ ಕಾಳಿನ ಸೇವನೆ, ಮೆಂತ್, ಜಾಯಿಕಾಯಿ, ಬಡೆಸೋಪ್ಪು, ಉದ್ದ ಅಶ್ವಪಯೋಗಿ.
- ಹೆಚ್ಚಿನ ಪ್ರಮಾಣದಲ್ಲಿ ದ್ರವ ಪದಾರ್ಥಗಳು, ತರಕಾರಿ ಮತ್ತು ದ್ವಿದಳ ಧಾನ್ಯಗಳನ್ನು ಉಪಯೋಗಿಸಬೇಕು.
- ಚಿಂತೆ ಮತ್ತು ಮಾನಸಿಕ ಒತ್ತಡವನ್ನು ತಪ್ಪಿಸಬೇಕು.



3.21 ವೃದ್ಧಾಪ್ಯದ ಆರ್ಥಿಕ

ವೃದ್ಧಾಪ್ಯದ ಆರ್ಥಿಕ ಯೂಧ್ಯೇತವು ಕೇವಲ ರೋಗವನ್ನು ತಡೆಗಟ್ಟಿವ/ಆರ್ಥಿಕ ಮಾಡುವ ಮೂಲಕ ಆರೋಗ್ಯ ರಕ್ಖಣೆಗಷ್ಟೇ ಸೀಮಿತವಾಗಿರದೆ ಸ್ವೇತಿಕ ಬೆಂಬಲ, ಆಶ್ವಾಸನೆ ಹಾಗೂ ಆರ್ಥಿಕಗಳನ್ನು ಕೂಡಾ ಒಳಗೊಂಡಿರುತ್ತದೆ. ಮನೆಮದ್ದಿನ ಬಳಕೆಯ ಮೂಲಕ ಆರ್ಥಿಕ ಮಾಡಬಹುದಾದ ಕೆಲವು ಲಕ್ಷಣಗಳು ಈ ಕೆಳಗಿನಂತಿವೆ.

ಕ್ರ. ಸಂ.	ತೊಂದರೆಗಳು	ಲಕ್ಷ್ಯಾಂಗಗಳು	ತಡೆಗಟ್ಟುವ ವಿಧಾನಗಳು
1	ನರವಿಜ್ಞಾನ ಸಂಬಂಧಿ ತೊಂದರೆಗಳು	ದ್ಯೇಸಂದಿನ ಕೆಲಸಗಳನ್ನು ನಿರ್ಧಾನವಾಗಿ ಮಾಡುವುದು, ತಿಳುವಳಿಕೆ ಮತ್ತು ನಡತೆಯಲ್ಲಿ ಅಸಮುತ್ತೋಲನ, ಆತಂಕ/ಮಾನಸಿಕ ಖಿನ್ನತೆ/ನಡವಳಿಕೆಯ ಸಮಸ್ಯೆಗಳು, ನಿದ್ರೆ ಬರದಿರುವುದು ಮತ್ತು ಹಸಿವೆ ಕಡಿಮೆಯಾಗುವುದು, ಬೆರಳುಗಳಲ್ಲಿ ನಡುಕ, ಮಾತಿನಲ್ಲಿ ಅಸ್ಪಷ್ಟತೆ, ಬುದ್ಧಿಮಾಂಡ್ಯತೆ.	ಮಾನಸಿಕ ವಿಶ್ರಾಂತಿ, ಸರಿಯಾದ ಪ್ರಮಾಣದ ಪೌಷ್ಟಿಕ ಆಹಾರದ ಸೇವನೆ, ಜೀನ್‌ನಾಗಿ ನಿದ್ರಿಸುವುದು ಮತ್ತು ಸಮಯಕ್ಕೆ ಸರಿಯಾಗಿ ಮಲಮೂತ್ರಗಳ ವಿಸರ್જನೆ, ಯೋಗ ಮತ್ತು ಧ್ಯಾನದ ಅಭ್ಯಾಸ, ಜ್ಯಾವನಪ್ರಾಶ ಮುಂತಾದ ರಸಾಯನಗಳ ಸೇವನೆ.
2	ದ್ಯುಪ್ತಿ ಸಂಬಂಧಿ ತೊಂದರೆಗಳು	ಕಣ್ಣಿನ ಪೋರೆ, ಗ್ಲೂಕೋಮಾ, ರೆಟಿನೋಪತಿ,	ಕಣ್ಣಿನ ವ್ಯಾಯಾಮಗಳನ್ನು ಅಭ್ಯಾಸ ಮಾಡಬೇಕು ಕಣ್ಣಿಗೆ ಹೆಚ್ಚಿನ ಆಯಾಸವನ್ನು ನೀಡಬಾರದು, ಮಲಗುವ ಹೊದಲು ಪಾದಗಳಿಗೆ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಬೇಕು. ರಾತ್ರಿ ಮಲಗುವ ಹೊದಲು 5 ಗ್ರಾಂ ತ್ರಿಫಲಾ ಚಳಣಿವನ್ನು ಬಿಸಿ ನೀರಿನೊಂದಿಗೆ ಸೇವಿಸಬೇಕು.
3	ಕೆವಿಯ ತೊಂದರೆಗಳು	ಶ್ರವಣ ದೋಷ, ಕಿವುಡುತನ	ನೋವು/ಸ್ತುವ ಇಲ್ಲದಿದ್ದಲ್ಲಿ ಕೆವಿಗೆ ಒಂದರಿಂದ ಏರಡು ಹನಿ ಎಣ್ಣೆಯನ್ನು ಹಾಕಬೇಕು, ನಿಯಮಿತವಾಗಿ

			ಪ್ರಾಣಾಯಾಮದ ಅಭ್ಯಾಸ ಮಾಡಬೇಕು.
4	ಹಲ್ಲಿನ ತೊಂದರೆಗಳು	ಒಸದುಗಳಲ್ಲಿ ಉತ್ತರ, ಹಲ್ಲು ಮಳುಕಾಗುವುದು, ಹಲ್ಲುಗಳು ಬಿದ್ದು ಹೋಗುವುದು	ಶ್ರಿಫಲಾ ಕಷಾಯ ಅಥವಾ ಉಪ್ಪು ನೀರನಿಂದ ನಿಯಮಿತವಾಗಿ ಬಾಯಿ ಮುಕ್ಕಳಿಸಬೇಕು, ಬಾಯಿ ಮುಕ್ಕಳಿಸಲು ಎಣ್ಣೆ ಅಥವಾ ತುಪ್ಪವನ್ನು ಉಪಯೋಗಿಸಬಹುದು, ಆಗಾಗೆ ಹಲ್ಲಿನ ವ್ಯೇದ್ಯರನ್ನು ಸಂಪರ್ಕಿಸಬೇಕು
5	ಉದರ/ಜೀರ್ಣ ಸಂಬಂಧಿ ತೊಂದರೆಗಳು	ಪೂರ್ಣಕಾಂಶಗಳ ಕೊರತೆ, ಅಜೀರ್ಣ ಮತ್ತು ತೇಗು ಬರುವುದು, ಮಲಬಧತೆ, ಅತಿಸಾರ/ಭೇದ ಮುಂತಾದ ತೊಂದರೆಗಳು	ತಾಜಾ ಆಹಾರವನ್ನು ಸೇವಿಸಬೇಕು, ಅತಿ ಖಾರವಾದ, ಮಸಾಲೆಯುಕ್ತ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಬಾರದು.
6	ಉಸಿರಾಟ ಸಂಬಂಧಿ ತೊಂದರೆಗಳು	ದಯ್ಯು ಇತರ ಶ್ವಾಸಕೋಶ ಸಂಬಂಧಿ ತೊಂದರೆಗಳು	ತಣ್ಣನೆಯ ಆಹಾರವನ್ನು ಸೇವಿಸಬಾರದು, ಮಾನಸಿಕ ಒತ್ತೆಡವನ್ನು ತಪ್ಪಿಸಬೇಕು, ತಣ್ಣನೆಯ ಗಾಳಿ, ಹೊಗೆ ಮತ್ತೆ ಧೂಳನಿಂದ ದೂರವಿರಬೇಕು, ನಿಯಮಿತವಾಗಿ ವ್ಯಾಯಾಮ ಮತ್ತು ಯೋಗವನ್ನು ಅಭ್ಯಾಸ ಮಾಡಬೇಕು.

7	ಮಾಂಸ ಮತ್ತು ಅಷ್ಟಿ ಸಂಬಂಧಿ ತೊಂದರೆಗಳು	ಚಲನೆಯಲ್ಲಿ ತೊಂದರೆ, ಸಂಧಿವಾತೆ, ಮಾಂಸ ವಿಂಡಗಳಲ್ಲಿ ಶಕ್ತಿ ಕಡಿಮೆಯಾಗುವುದು, ಮೂಳೆ ಸವೆಯುವುದು, ಮೂಳೆ ಮುರಿತ ಮುಂತಾದವುಗಳು.	ಮಧ್ಯಮ ಪ್ರಮಾಣಿದ ವ್ಯಾಯಾಮ. ಎಣ್ಣೆಯಿಂದ ಮಸಾಜ್ ಮಾಡುವುದು, ಸೂರ್ಯನ ಎಳೆ ಕಿರಣಗಳಿಗೆ ಮೈ ಒಪ್ಪುವುದು, ಬಿಸಿ ನೀರಿನ ಸ್ವಾನ. ತಣ್ಣನೆಯ ಹವಾಮಾನ ಮತ್ತು ತಣ್ಣನೆಯ ಗಾಳಿಯಿಂದ ದೇಹವನ್ನು ರಕ್ಷಿಸಿಕೊಳ್ಳಬೇಕು. ಅಲೂಗಡ್ಡೆ, ಬಟ್ಟಾಣಿ ಮುಂತಾದ ತರಕಾರಿಗಳನ್ನು ಕಡಿಮೆ ಸೇವಿಸಬೇಕು.
8	ಚಮ್ರ ಮತ್ತು ಕೂದಲಿನ ತೊಂದರೆಗಳು	ಬೋಳು ತಲೆ, ಚಮ್ರ ಸುಕ್ಕಗಳಷ್ಟುವುದು, ಚಮ್ರದ ರೋಗಗಳು.	ಪ್ರತಿದಿನ ಸ್ವಾನ ಮಾಡಬೇಕು, ಮೈಗೆ ಎಣ್ಣೆಯನ್ನು ಹಷಟ್ಟಬೇಕು, ಪ್ರತಿ 2 ರಿಂದ 3 ದಿನಗಳಿಗೂ ಮೈ ತಲೆಸ್ವಾನ ಮಾಡಬೇಕು.
9	ಜನನಾಂಗ ಮತ್ತು ಮೂತ್ರ ಸಂಬಂಧಿ ಸಮಸ್ಯೆಗಳು	ಶ್ರೀಗಿಕ ದೌಬ್ರಹ್ಮಿ, ಮೂತ್ರ ಸಂಬಂಧಿ ತೊಂದರೆಗಳು.	ಸಾಕಷ್ಟು ನೀರನ್ನು ಕುಡಿಯಬೇಕು. ಜನನಾಂಗದ ಸ್ವಷ್ಟತೆಯನ್ನು ಕಾಪಾಡಿಕೊಳ್ಳಬೇಕು ಪ್ರಶಸ್ತವಾದ ಆಹಾರವನ್ನು ಸೇವಿಸಬೇಕು.
10	ಜೀವನಶೈಲಿ ಸಂಬಂಧಿ ರೋಗಗಳು	ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆ/ಡಯಾಬಿಟಿಸ್, ಹೃದಯ ರೋಗಗಳು.	ಅತಿಯಾಗಿ ತಿನ್ನಬಾರದು. ನಿಯಮಿತವಾಗಿ ವ್ಯಾಯಾಮವನ್ನು ಮಾಡಬೇಕು. ಕರಿದ ಆಹಾರ ಪದಾರ್ಥಗಳನ್ನು

			ಸೇವಿಸಬಾರದು. ಆಹಾರದಲ್ಲಿ ಅಶಿಯಾಗಿ ಉಪ್ಪು, ಸಕ್ಕರೆ ಮತ್ತು ಎಣ್ಣೆಯನ್ನು ಸೇವಿಸಬಾರದು.
11	ಇತರೆ ತೊಂದರೆಗಳು	ರಕ್ತಕೀನತೆ ಮತ್ತು ಪೌಷ್ಟಿಕಾಂಶದ ಕೊರತೆ, ಪದೇ ಪದೇ ಸೋಂಕುಗಳಿಗೆ ತುತ್ತಾಗುವುದು.	ದೇಹಕ್ಕೆ ಅಗತ್ಯವಿರುವ ಸಮಪ್ರಮಾಣದ, ಸಮತೋಲಿತ ಆಹಾರವನ್ನು ಸೇವಿಸುವುದು. ವೈದ್ಯರ ಸಲಹೆ ಪಡೆದು ಹಾಲಿನ ಜೊತೆಗೆ ಅರಿಶಿನ, ಶುಂಠಿ, ಏಲಕ್ಕಿ, ಅಶ್ವಗಂಧ, ಶತಾವರಿ ಮುಂತಾದವುಗಳ ಸೇವನೆ.

ತಡೆಗಟ್ಟುವ ಉಪಾಯಗಳು

- ಕುಟುಂಬದ ಸದಸ್ಯರ ಸಹಕಾರ ಅತೀ ಮುಖ್ಯ.
- ಸರಿಯಾದ ಪೋಷಣ.
- ಬೇಗನೆ ಜೀಂಟಿವಾಗುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಚೆನ್ನಾಗಿ ಜಗಿದು ತಿನ್ನುವದು.
- ಯೋಗ, ಧ್ಯಾನ, ಸಂಗೀತವನ್ನು ಕೇಳುವುದು, ಓದುವುದು, ಧಾರ್ಮಿಕ ಕಾರ್ಯಗಳಲ್ಲಿ ಶೋಡಗಿಕೊಳ್ಳುವುದು, ಸಾಮಾಜಿಕ ಕಾರ್ಯಗಳು ಮುಂತಾದವುಗಳ ಮೂಲಕ ಒತ್ತಡ ಮತ್ತು ಆತೆಂಕಗಳನ್ನು ಕಡಿಮೆ ಮಾಡಿಕೊಳ್ಳುವುದು.
- ದೃಷ್ಟಿಕ ಸಾಮರ್ಥ್ಯಕ್ಕನುಸಾರವಾಗಿ ಶ್ರೀಯಾಶೀಲರಾಗಿರುವುದು.
- ಧೂಮಪಾನ ಮತ್ತು ಮದ್ದಪಾನಗಳನ್ನು ತ್ಯಜಿಸುವುದು.
- ಸಾಕಷ್ಟು ನಿದ್ರೆ.
- ಆಹಾರದಲ್ಲಿ ಸಾಕಷ್ಟು ಹಣ್ಣು ಮತ್ತು ತರಕಾರಿಗಳ ಸೇವನೆ.
- ಸಮಯಕ್ಕೆ ಸರಿಯಾಗಿ ಮಲ ಮೂತ್ರಗಳ ವಿಸರ್ಜನೆ.



- 40 ವರ್ಷದ ವಯಸ್ಸಿನ ನಂತರ ನಿಯಮಿತವಾದ ಆರೋಗ್ಯ ತಪಾಸಣೆ.
- ನಿಯಮಿತಯಾಗಿ ವೈದ್ಯರು, ದಂತವೈದ್ಯರು ಮತ್ತು ಕಣ್ಣಿನ ವೈದ್ಯರನ್ನು ಸಂಪರ್ಕಿಸುತ್ತಿರುತ್ತೇವೆ.
- ಆಪ್ತ ಸಮಾಲೋಚನೆ.
- ವೈದ್ಯರ ಸಲಹೆಯನ್ನು ಹಾಲಿಸಬೇಕು ಮತ್ತು ಅವರು ಹೇಳಿರುವ ಜಿಷ್ಣಧಗಳನ್ನು ನಿಯಮಿತವಾಗಿ ಸೇವಿಸಬೇಕು.

ಮನೆಮದ್ದಗಳು

- ಸ್ವಾನದ ಮೊದಲು ದೇಹಕ್ಕೆ ಬೆಳ್ಳನೆಯ ಎಳ್ಳಣಿ. ತೆಂಗಿನೆಣ್ಣೆ ಅಥವಾ ಜಿಷ್ಣಧಯುತ್ತ ಎಣ್ಣೆಗಳಿಂದ ಮಸಾಜ್ ಮಾಡುವುದು ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸಲು, ಚಮಚ ಒಣಗುವುದನ್ನು ತಪ್ಪಿಸಲು, ಮಾಂಸವಿಂಡಗಳ ನೋವು ಮತ್ತು ಸೆಳೆತವನ್ನು ಕಡಿಮೆ ಮಾಡಲು ಸಹಾಯಕಾರಿ.
- ದೇಹಕ್ಕೆ ನೋಂಕು ತಗುಲುವ ಸಾಧ್ಯತೆ/ಸಂದರ್ಭಗಳು ಇದ್ದಲ್ಲಿ ಪ್ರತಿದಿನ 2 ಚಮಚ ಅಮೃತ ಬಳ್ಳಿರಸ ಅಥವಾ ಕಷಾಯವನ್ನು ಸೇವಿಸಬೇಕು.
- 3 ರಿಂದ 5 ಗ್ರಾಂ ಅಶ್ವಗಂಧ ಪ್ರಡಿಯನ್ನು ಹಾಲಿನೊಂದಿಗೆ ಸೇವಿಸಬೇಕು. ಇದು ಸಂಧಿ ನೋವುಗಳನ್ನು ನಿವಾರಿಸಲು ಮತ್ತು ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಲು ಸಹಾಯಕಾರಿ.
- ಮಲಬಢತೆ ಅಥವಾ ಅಸಿಡಿಟಿ ಇದ್ದಲ್ಲಿ 1 ರಿಂದ 2 ಚಮಚ ನೆಲ್ಲಿಕಾಯಿ ಪ್ರಡಿಯನ್ನು ಸೇವಿಸಬೇಕು. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕಾರಿ.
- ಮಲಬಢತೆ ಮತ್ತು ಹೊಟೆ ಉಬ್ಬರ ಇದ್ದಲ್ಲಿ 1 ರಿಂದ 2 ಚಮಚ ತ್ರಿಫಲಾ ಚೊಳಣ ಅಥವಾ ಅಳಲೇಕಾಯಿ (ಹರೀತಕಿ) ಪ್ರಡಿಯನ್ನು ಬೆಳ್ಳನೆಯ ನೀರಿನೊಂದಿಗೆ ಸೇವಿಸಬೇಕು.
- ಶ್ವಾಸನಾಳದ ನೋಂಖಿನಿಂದ ಉಂಟಾಗುವ ಸಾಮಾನ್ಯ ಸಮಸ್ಯೆಗಳಿಗೆ ತುಳಸಿ ಎಲೆಗಳ ರಸದ ಸೇವನೆಯು ಸಹಾಯಕಾರಿ.



ಅಮೃತ ಬಳ್ಳಿ

Hospital Block



Admin Block & Laboratory Block



CONTACT :

CENTRAL AYURVEDA RESEARCH INSTITUTE

12, Uttarahalli Manavarthe Kaval, Uttarahalli Hobli,
Kanakapura Main Road, Talaghattapura post, Bengaluru-560109

Phone: 080-29535034, 29635035

e-mail : nadri.bengaluru1@gmail.com
nadri-bengaluru@gov.in